

United Spirits Limited

Registered Office: UB Tower #24 Vittal Mallya Road, Bengaluru 560 001 Tel: +91 80 4544 8000 Fax: +91 80 3985 6862 www.diageoindia.com

16th July 2022

BSE Limited Listing Department Dalal Street, Mumbai 400 001 Scrip Code: 532432 National Stock Exchange of India Limited Exchange Plaza, C-1 Block G, Bandra Kurla Complex, Bandra East, Mumbai- 400051 Scrip Code: MCDOWELL-N

Dear Sirs,

Sub: Newspaper publication – Notice of 23rd Annual General Meeting and e-voting

In accordance with the captioned subject, copies of the newspaper advertisement published today in 'Business Standard' and 'Prajavani' are enclosed.

The above is for your information and records.

Thank you,

For United Spirits Limited

Mital Sanghvi Company Secretary

Encl: as above



सेन्ट्रल बैंक ऑफ़ इंडिया Central Bank of India

NOTICE

NOTICE Central Bank of India invites tender for Integrated e-Surveillance System at Branches and Currency Chests on OPEX Model. Please see our website www.centralbank ofindia.co.in for tender & it's Corrigendums.

KESORAM

Total Income from Operations Net Profit / (Loss) for the peri

(before Tax and Exceptional items) Net Profit / (Loss) for the period before

tax (after Exceptional items) Net Profit/(Loss) after tax for the period

(after Exceptional items) Net Profit/(Loss) after tax for the period

and Other Comprehensive Incor

and Other comp (net of tax)] Paid up Equity Share Capital (more using Revaluation

Reserves (excluding Revaluation R Securities Premium Net Worth ding Revaluation Res

10 Outstanding Debt excluding OCRPS

11 Outstanding Redeemable Preference Shares

 Shares

 12
 Debt Equity Ratio

 13
 Earnings Per Share (of ₹ 10/- each)

 1.
 Basic: (\$)

 2.
 Diluted: (\$)

 14
 Capital Redemption Reserve

 15
 Debenture Redemption Reserve

 16
 Debenture Grunnen Detrin

16 Debt Service Coverage Ratio

17 Interest Service Coverage Ratio

year and the published year to da c) The above results have been re meetings held on 15" July, 2022.

Place : Kolkata Date : 15th July, 2022

Place: Mumbai Date: 15.07.2022

Particulars

Office: Chandermukhi Point, Mumbai-400 021

ms. Chief Security Offici

FACT THE FERTILISERS AND CHEMICALS TRAVANCORE LIMITED (A Government of India Enterprise) Read, Office: Elevi

E-nail: steatapprivang/statitut com; mathwelightidt com; weishte: http://www.fate.com E-TENDER FOR SUPPLY OF CANDLE FILTERS FOR INTERMEDIATE ABSORPTION TOWER The formation of the stead of the state of the stead of the state for supply of Candle Filters for intermediate Absorption Tower through https:// procure.gov/in port.in.threestead parties may visit our weaket (www.fatc.com) of Central Fablic Procurement Partal (https://esporue.gov/in) for interfe details and of the fundies of the interfe and and the state of the state of the state of the fundies of the interfe and and the constant of the detail (the state).

further updates on the tender including extension of due date, if any. Tender ID: 2022 FACT_700868 1 Due date/ilme for submission of bids: 05.08.2021 (02.00 PM. (Hindi Version is Published in our Website.) Sd Dudyogamandal Depty General Manager (Materials) ES

 Islane
 Consolida

 Corresponding
 Preveding

 three months
 Previous

 Current three
 three

 ended in the
 year

 previous year
 ended

 solo6221
 310/3022

 Solo6222
 310/3022

 Unaudited)
 (Austited)

809.08 3,577.71 917.20 1,041.79 861.08 3,642.4

14.37 (81.34) (44.05)

47.10 (139.88) (81.34) (66.40)

34.07 (130.01) (61.25) (46.14)

34.66 (129.04) (60.92) (46.67)

164.81 244.41 244.54 244.41

- 360.71 - -923.49 1,230.99 1,231.50 1,230.99

 562.29
 603.30
 378.80
 603.30
 405.48
 466.08
 166.83
 466.08

 1,598.00
 1,605.02
 1,865.04
 1,605.02
 1,812.37
 1,803.95
 2,041.12
 1,803.95

 1.88
 (6.50)
 (2.35)
 (1.81)

 1.88
 (6.50)
 (2.35)
 (1.81)

 3.59
 3.59
 3.59
 3.59

0.69

0.32 3.14

Nil 0.97 3.36

1.22 0.51 0.87

KESORAM INDUSTRIES LIMITED

47.10

Extract of Standalone and Consolidated Unaudited Financial Results for the guarter ended 30ⁿ June, 2022

Preceding three months ended 31/03/2022 (Unaudited) Current three months ended 30/06/2022 (Unaudited)

848.45 1,038.28

(61.35) (152.80)

(41.26) (132.54)

(41.26) (133.08)

244.54 244.41

1,231.50 1,230.99

95.86 90.7 78.23 90.70 95.86 90.70

3.00 2.81 5.13 2.81 4.25 3.72 10.11 3.7

(1.58) (5.19)

(1.58) 3.59 (5.19) 3.59 Nil 0.77

0.62 1.03

0.37

black: The above is an extract of the detailed format of Financial Results for the quarter ended 30° June, 2022 filed with Slock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Financial Results for the quarter ended 37° June, 2022 along with the disclosure and Regulation 25(4) of SEBI LODR are Financial Results for the quarter ended 37° June, 2022 along with the disclosure and Regulation 25(4) of SEBI LODR are Company sweltile at were keeping on the second provide the second and the second provide the band of Directors of the Company at their the above results have been reviewed by the Audit Committee and approved by the Board of Directors of the Company at their second provide the second provide the Audit Committee and approved by the Board of Directors of the Company at their second provide the Second provide the Audit Committee and approved by the Board of Directors of the Company at their second provide the Second provide by the Audit Committee and approved by the Second Directors of the Company at their second provide the Second provide by the Second Directors of the Company at their second provide by the Second Directors of the Company at their second provide by the Second Directors of the Company at their second provide by their second provide by the Second Directors of the Company at their second provide by the Second Director of the Company at their second provide by the Second Directors of the Company at their second Directors of the Company at

(61.35) (18.80) Enterprise)

Deputy General Manager (Materials) ESS

25.80 (64.86

25.80 (87.21

12.77 (77.34

13.80 (75.04

164.81 244.4

923.49 ,230.9

0.70 0.70 3.59 (3.86) (3.86) 3.59

By Order of the Board Sd/-

90.7

0.87

Previous year ended 31/03/2022 (Audited) Corresponding three months ended in the previous year 30/06/2021 (Unaudited)

A Government of India I als, FACT-PD Administra 501, Ph: 0484-2568216

UNITED SPIRITS LIMITED

DIAGEO INDIA

Regd. Office: 'UB Tower', # 24, Vittal Mallya Road, Bengaluru-560 001. Tel: +91 80 4544 8000; Fax: +91 80 3985 6862 Email: Investor.India@diageo.com; Website: www.diage Corporate Identity Number: L01551KA1999PLC02499

NOTICE OF 23RD ANNUAL GENERAL MEETING AND E-VOTING

Notice is hereby given that the 2rd Annual General Meeting (AGM) of the equity shareholders of the Company will be hold on Unseday. 9rd August 2022 at 3.30 p.m. through Video Conferencing ("VC7) Other Audio Visual Means (OAVM) to transact the businesses, as set forth in the Notice of the AGM of the Company, in compliance with applicable provisions of the Companies Act, 2013 (Act) and rules made thereunder and the Securities and Exchange Board of India (Listing Obligations and Disclosure Requirements) Regulations, 2015 (SEBI (Listing Regulations)), read with circulars issued by Ministry of Corporate Affairs (MCA) wide Circular No. 14/2020 dated April 08, 2020, 17/2020 dated April 13, 2020, 20/2020 dated May 05, 2020, 2022/21 dated January 13, 2021, 18/2021 dated December 08, 2021, 21/2021 dated December 44, 2021 and 22/2022 dated May 05, 2022,and circular issued by Securities and Exchange Board of India (SEB) vide its Circular No. SEBI-HOC/IDCMDI (INFP/2020)) fadeed May 12, 2020, SEBI-HOC (Incluers N), 2020 dated April 08, 2020, 17/2020 dated May 12, 2020, SEBI-HOC (Incluers N), 2020 dated April 08, 2020, 17/2020 dated May 12, 2020, SEBI-HOC (Incluers N), 2021 (SED) VID (SED) VID

weeste of stock exchanges Le, BSE Limited at WwW.Seenda.com and National stock Exchange of India Limited at wwW.Seenda.com. In compliance with the provisions of section 108 of the Act read with rule 20 of the Companies (Management and Administration) Rules, 2014 and regulation 44 of the SEBI (Listing Regulations), the Company is providing its members facility to exercise their right to vote on resolutions proposed to be passed at the ACM through remote e-voting and e-voting during the ACM through services of Cantrol Depository Services (India) Limited of vote Rough e-voting facility with Commerce on Saturday August 6, 2022 rats 10.00 a.m.(ST) and ends on Monday August 8, 2022 at 5 µm. (IST). The e-voting module shall be disabled by CDSL for voting there after. Members who are present in the ACM VC / OXMM facility and have not casted their vote through remote e-voting and are other wise not barred form duing system available during the ACM. A person whose name is recorded in the register of Members/Beneficial owners as on the cut-off date i.e. August 2, 2022 are entitied or members shall be in proportion to their shareholding in the Company as on the beginning of the cut-off date i.e. August 2, 2022.

Only those share holders, who are present in the AGM through VC/OAVM facility and have not casted their vote on the resolutions through remote e-voting and are otherwise not barred from doing so, shall be eligible to vote through e-voting system available during the AGM. If any votes are cast by the shareholders through the e-voting available during the AGM and if the same share holders have not participated in the meeting through VC/OAVM facility, then the votes casted by such shareholders shall be considered as invalid, as the facility of e-voting during the meeting is available only to the shareholders attendings the meeting. Shareholders who have voted through remote e-voting will be eligible to attend the AGM. However, they will not be eligible to vote during the AGM.

Any persons who acquire and becomes share holder of the Company after the dispatch of the Notice of the AGM and holding shares as of the cut-off date i.e. August 02, 2022 can cast their vote through remote e-voting or vote during the AGM by obtaining the login ID and password any sending an email to helpdesk.evoting@cdslindia.com by mentioning their Folio no.DP ID cleint ID. However, if such shareholder is already registered with the COSL for e-voting then existing user ID and password rate used for casting vote. Such members may obtain the Notice of the Meeting from Company's website at www.diageoindia.com or write to investor.india@dlageo.com or bjstla@integratedindia.in. The Notice of the AGM is also made available on COSL ±-oriting thene existing user ID and password can or bjstla@integratedindia.in.The Notice of the AGM is also made available on COSL ±-oriting thene eventingfula.com.

SI.No.	Particulars	Day, Date & Time
1.	Date of Completion of Dispatch of Notice of 23rd AGM:	Thursday, 14 th July 2022
2.	Date and time of commencement of remote e-voting:	Saturday, August 6, 2022 at 10 a.m. (10.00 hours IST)
3.	Date and time of ending of remote e-voting:	Monday, August 08, 2022 at 5.00 p.m. (17.00 hours IST)
4.	Cut Off Date	August 02, 2022

Members holding shares in dematerialised mode, who have not registered/updated their email addresses with their Depository Participants (DP), are requested to register update their email addresses with the relevant DP. Members holding shares in physical mode, who have not registered/updated their email addresses with the Company are requested to register / update the same by writing to Registrars and Transfer Agents ('RTA') of the company at bigista@integrated/india.in with duly filled and signed Form ISR-1 (Form for registering PAN, KYC, details or changes/ updation thereof). Accordingly, members are requested to register/updated their email addresses, as specified above. in the registering rest, to could be changed updated needs). Accordingly, memory are requested to registering basis are in enall addresses, as specified by the system of the rest of the

(ii) (iii)

- The shareholders should log on to the e-voting website www.evotingindia.com. Click on "Shareholders / Members" module. Now enter your User ID a. For CNSL: 16 digits beneficiary ID, b. For NSDL: 8 Character DP ID followed by 8 Digits Client ID, c. Shareholders holding shares in Physical Form should enter Folio Number registered with the Company. Next, enter the Image Verification as displayed and Click on Login. If you are holding shares in demat form and halogged on to www.evotingindia.com and voted on an earlier e-voting of any company, then your existing password is to be used. (iv) (v)

(vi) If you are a first-time user follow the steps given below

	For Shareholders holding shares in Demat Form and Physical Form	
PAN	Enter your 10-digit alpha-numeric *PAN issued by Income Tax Department (Applicable for both demat share holders as well as physical share holders) • Shareholders who have not updated their PAN with the Company/Depository Participant are requested to use the sequence number sent by Company/RTA or contact bglsta@integratedindia.in	
Dividend Bank Details OR Date of Birth (DOB)	Enter the Dividend Bank Details or Date of Birth (in dd/mm/yyyy format) as recorded in your demat account or in the company records in order to login. If both the details are not recorded with the depository or Company, please enter the member id / folio number in the Dividend Bank details field.	

After entering these details appropriately, click on "SUBMIT" tab

(vii) After entering these details appropriately, click on "SUBMIT" tab.
(viii) Shareholders holding shares in physical form will then directly reach the Company selection screen. However, shareholders holding shares in demat form will now reach Password Creator menu where in they are required to mandatorily enter their log in password in the new password field. Kindly note that this password is to be also used by the demat holders for voling for resolutions of any other company on which they are eligible to vole, provided that company opts for e-voling through COSL platform. It is strongly recommended not to share your password with any other person and table withouts care to keep your password confidential.
(ix) For share holders holding shares in physical form, the detail scan be used only for e-voling on the resolutions contained in this Notice
(ix) On the voling page, you will see "RESOLUTION DESCRIPTION" and against the same the option "YES/NO" for voting. Select the option "YES or NO" as desired. The option YES implies that you as sent to the Resolution and option NO implies that you desame to the Resolution.
(iii) Click on the YESOLUTION DESCRIPTION bescRIPTION" and against the same the option "YES/NO" for voting. Select the option "YES or NO" as desired. The option YES implies that you as sent to the Resolution details.
(iii) Click on the YESOLUTION DESCRIPTION bescRIPTION and tagainst the same the option "YES/NO" for voting. Select the option "YES or NO" as desired.
(ivi) One you 'CONFIRM' your vote on the resolution you with to view the neritive Resolution details.
(ivi) That selecting the resolution (is) you have decided to vote on. click on "SUBMIT". A confirmation hox will be displayed. If you wish to confirm your vote, click on "CANCE" and accordingly modify your vote.
(iv) You can also take a print of the votes cast by clicking on "Click here to print option on the Voling page.
(ivi) Ta demat account holder

- - - Alternatively, Non-Individual shareholders are required to send the relevant Board resolution/Authority letter etc. together with attested specimen signature of t authorized signatory who are authorized to vote, to the Scrutinizer and to the Company at the email address Viz; subhir.compsec@gmail.c investor.india@diage.com respectively. If they have voted from individual tab A not uploaded same in the CDSL e-voting system for the scrutinizer to writh the
 - Members who hold shares in dematerialised mode, physical mode and members who have not registered their email addresses, can cast their votes, during the AGM, by following the (i) (li)
- n / investor.india@diageo.com. In case of any gueries/grievances

....

eir votes on all resolutions set forth in the Notice using electronic voting system ("e-voting") of by CDSL, Members holding Equity Shares as on August 3, 2022 ("Cut-off data") shall have be per share as shown against their holding. Imparty is providing remote e-voting facility ("nemote e-voting") to all its Mambers to cast their imparty is providing remote e-voting facility ("nemote e-voting") to all its Mambers to cast their esolutions using the remote e-voting a during the AGM. Detailed procedure for remote give-voting during the AGM is provided in the Notice of the AGM. The remote e-voling prior (NLST). The remote e-voling prior to the AGM models and the AGM. Detailed procedure for remote give-voling during the AGM is provided in the Notice of the AGM. The remote e-voling prior (NLST). The remote e-voling prior to the AGM may also attend/participate in the AGM VC/CA/M but hall not be entited to cast their votes on such resolutions again. The AGM and holding shares as on the cut-off date, may cast their vote through remote go through e-voting at/AGM in the manner as prescribed in the Kofte. The AGM and holding shares as on the cut-off date, may cast their vote through remote go through e-voting at/AGM in the manner as prescribed in the Kofte. The AGM and holding shares as on the cut-off date, may cast their vote through remote go through e-voting at/AGM in the manner as prescribed in the Kofte. The AGM and holding shares as on the cut-off date, may cast their vote through remote go through e-voting at/AGM in the manner as prescribed in the Kofte. The AGM and holding shares as on the cut-off date, may cast their vote through remote go through e-voting at/AGM in the manner as prescribed in the Kofte. The AGM and holding shares as on the cut-off date, may cast their vote through remote go through e-voting at/AGM in the manner as prescribed in the Kofte. The AGM and holding shares as on the cut-off date, may cast their vote through remote go through e-voting at/AGM in the manner as prescribed in the Kofte. The A		Members who hold shares in dematerialised mode, physical mode and members who have not registered their email addresses	can cast their votes, during the AGM, by following
		 the instructions given below: The procedure for attending meeting & e-Voting on the day of the AGM is same as the instructions mentioned above for Remote e-voting. The link for VCIOAVM to attending meeting will be available where the EVSN of Company will be displayed after successful login as per the instru Remote e-voting. Shareholders who have voted through Remote e-Voting will be eligible to attend the meeting. However, they will not be eligible to vote at the AI (V) Shareholders are norunged to join the Meeting through Laptos / Hask to better experience. Further shareholders will be required to allow Camera and use Internet with a good speed to avoid any distubance during the meeting. Further shareholders will be required to allow Camera and use Internet with a good speed to avoid any distubance during the meeting. Further shareholders will be required to allow Camera and use Internet with a good speed to avoid any distubance during the meeting. Furctuation in their respective network. It is therefore recommended to use Stable Wi-Fi or LAN Connection to mitigate any kind of aforesaid gill (vi) Shareholders who would like to express their views/ask queetions during the meeting mentioning their name, demat account numberfolio number, email id, mobile number at investor.india@diage.com. wish to speak during the AGM but have queeties may send their queriestin advance 5 days prior to meeting mentioning their name, demat account numberfolio number, email id, mobile number at investor.india@diage.com. with the company. (wi) These shareholders who have registered themselves as a speaker will only be allowed to express their views/ask queetions during the meeting. (wi) Those shareholders who have registered themselves as a speaker will only be allowed to express their views/ask queetions during the meeting. (wi) Those shareholders who have registered themselves as a speaker will only be allowed to exp	mote e-voting. gin as per the instructions mentioned above for ble to vote at the AGM. The meeting. may experience Audio/Video loss due to kind of aforesaid glitches. by sending their request in advance at least ndia@diageo.com. The shareholders who do not ir name, demat account number/folio number, during the meeting.
		(ix) Only those shareholders, who are present in the AGM through VCIOAVM facility and have not casted their vote on the Resolutions through remote e-Voting and are otherwise not barred from doing so, shall be eligible to vote through e-Votings ystem available during the AGM. (ix) If any Votes are cast by the shareholders through the e-voting available during the AGM and if the same shareholders have not participated in the meeting through	
al Holding	Register / update the details in prescribed Form ISR-1 and other relevant forms pursuant to Securities and Exchange Board of India ("SEBI") Circular to SEBIH/OMRSDMIRSD FIAMB/PCIR/2021/565 dated November 3, 2021, with Registrar & Share Transfer Agent ("RTA") of the Company, Link Inlime India Pxt. Ltd. by email to swapanol@inkintime.co.in. The Company has sent letters to the members about which folios are incomplete for furnishing the required details under aforesaid SEBI Circular. Members may also refer to Frequently Asked Questions ("FAQs") under "Updation of KYC Details & Compulsory Issue of Shares in Dematerialized Form" under Investor FAQ on Company's website https://statin	VC/CAWM facility, then the votes cast by such shareholders shall be considered invalid as the facility of e-voting during the meeting is available only to the shar attending the meeting. The members are requested to email their grievances, if any, for speedy redressal to bglsta@integratedindia.in / investor.india@diageo.com. In case of any querie relating to voting by electronic means, the Members may contact at the following address: Central Depository Services (India) Limited, 17th Floor, P J Towers, Datal Street, Fort, Mumbai – 400 001. Phone – 1800 200 553 email – helpdesk.evoting@cdslindia.com If Members have any queries or issues regarding attending AGM through VC and/or e-voting, may refer the Frequently Asked Questions ("FAQs") and e-voting m at www.evotingindia.com under Help section or may write an email to helpdesk.evoting@cdslindia.com or contact at 1800 22 55 33.	diageo.com. In case of any queries/grievances
creditcare.com/investor-relations-satin-creditcare/#Other aard of Directors of the Company has appointed Mr. Rajeev Bhatia, a Practicing Chartered tanti (CAI Membership No. 089018) of M/s Rajeev Bhatia & Associates, Chartered Accountants, tinizer to scrutinize the voting at AGM and remote e-voting process in a fair and transparent		All grievances connected with the facility for voting by electronic means may be addressed to Mr. Rakesh Daivi, Sr. Manager, Limited, A Wing, 25th Floor, Manthon Futures, Mafatlal Mill Compounds, N M Joshi Marg, Lower Parel (East), Mumbai - 4000 helpdesk.evoting@cdslindia.com or call on 1800 22 55 33.	
AQs and e-voting to helpdesk.evoti	ed that in case you have any queries or issues regarding e-voting, you may manual available at <u>www.evotingindia.com</u> , under "Help" section or write an ng@cdslindia.com. All grievances connected with the facility for voting by	Date : 14" July, 2022 Place : Mumbai	Mital Sanghvi Company Secretary
k, Mafatlal Mill Col	addressed to Mr. Rakesh Dalvi, Manager, CDSL, A Wing, 25 [°] Floor, Marathon mpounds, N M Joshi Marg, Lower Parel (East), Mumbai - 400013 or send an ng@cdslindia.com or call on 1800 22 55 33. For Satin Creditcare Network Limited	\mathbf{i}	/
Gurugram luly 15, 2022	Sd/- Vipul Sharma (Company Secretary & Compliance Officer)		



P. Radhakrishman Whole-time Director & CEO CIN : L17119WB1919FLC003429 | Phone: 033 2243 5453, 2242 9454, 2213 5121 Email: corporate@kesoram.net | Website ; www.kesoram.over

COMPLETION OF DISPATCH OF NOTICE OF 32" ANNUAL GENERAL MEETING Notice is hereby given that the 32" Annual General Meeting ("AcM") of Saint Creditcare Network Undeo Contencing ("VC") Other Audio Visual Meens ("OAW") to transcrit the business, as set out in the Notice of AGM ("the Notice"). The Company has sent the Notice along with Integrated Annual Report for Financial Year ("FV") 2021-220 r Fiday, July 15, 2022, through electronic mode to the Members whose e-mail addresses are registered with the Company / Depository Participant ("DP") / Depository in accordance with General Circular No. 14/2020, 17/2020, 202020, 202201, 202201, 21/2021 and 22/022 disted April 8, 2020, April 13, 2020, May 5, 2020, January 13, 2021, December 6, Collectively referred as "MCG Circulare", and Circular No. SEBIH/OCFD/OMD/OIC/RP/202071 dated May 12, 2020 read with Circular No. SEBIH/OICFD/CMD2/CIR/P2021/11 dated January 15, 2021 and SEBIH/OICFD/CMD2/CIR/P2022/8, dated May 13, 2022 issued by the Securities and Exchange Board of India (collectively referred as "SEBI Circulars").

Exchange Board of India (collectively referred as "SEBI Circulars"). Members may note that the Notice along with Integrated Annual Report for FV 2021-22 is also available on the website of the Company at https://satincredit.com/work-content/uploads/2022/07/ Annual-Report-2021-2022.ad/, website of the Stock Exchanges is .BSE Limited and National Stock Exchange of India Limited at www.bseindia.com and www.nseindia.com, respectively, and on the website of Central Depository Services (India) Limited ("CDSL") at www.ovtignidia.com. In compliance with Section 108 of the Companies Act, 2013 read with Rule 20 of the Companies (Management and Administration) Rules, 2014, as a smended from time to time, Regulation 44 of the SEBI (Listing Obligations and Disclosure Requirements) Regulations, 2015, the Secretiani Standards on General Meetings issued by the Institute of Company Secretaries of India and guidelines prescribed by the aforesaid MCA Circulars and the SEBI Circulars, the Members are provided with fa facility on cast their volse on all resolutions set forth in the Notice using electronic volting system ("e-volting") solit were all were all were the location of the solit were all were the "holding. December 2012 ("Cut of dired") shall have the Companies evolting facility ("Central e-avating") to its Members to cast their the Companies evolting facility ("central e-avating") to its Members cast their the Company is providing removale e-uniting facility ("central e-avating") to all its Members to cast their

In ursease up uutue, memoers hording Equity Shares as on August 3, 2022 ("CuT-off date") shall have one vote per share as show agains their holding. The Company is providing remote e-voting facility ("remote e-voting") to all its Members to cast their votes on all resolutions with are set out in the Notice. Members have the option to cast their votes on any of the resolutions with are set out in the Notice. Members have the option to cast their votes on any of the resolutions with are mote e-voting or e-voting during the AGM. Detailed procedure for remote e-voting/e-voting during the AGM is provided in the Notice of the AGM. The remote e-voting period commences on Sunday, August 7, 2022 at 10:00 A.M. (IST) and ends on Tuesday, August 9, 2022 at 15:00 P.M. (IST). The remote e-voting provide shall be disable dy CDSL thereafter. The Members who have cast their votes by remote e-voting prior to the AGM may also attend/participate in the AGM. Members who are holding shares in physical form or who have not registered their email address with the Company(PD/Popositor) or any person who becomes a member of the Company after dispatch of the Notice of the AGM and holding hares as on the cut-off date, may cast their votes on using a sub-

requested to follow the below instructions:				
Dematerialized Holding	Register / update e-mail address in your demat account, as per the process advised by your DP/Depository			
Physical Holding	Register / update the details in prescribed Form ISR-1 and other relevant forms pursuant to Securities and Exchange Board of India ("SEBI") Circula No. SEBIH-OMIRSD/MIRSD/MIRSD_RTAMB/PICIR/2021/655 dated November 3 2021, with Registrar & Share Transfer Agent ("RTA") of the Company, Lin Intime India PVL. Ltd. by email to <u>swapanno@linkintime.co.in</u> The Company has sent letters to the members about which follos are incomplete for furnishing the required details under aforesaid SEBI Circular.			

Place: Date:

Prajavani - 16.07.2022 (Sat)

ಕ : 14ನೇ ಜುಲೈ, 2022 ಸ್ಥಳ:ವ

ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಮಿತ್ತಲ್ ಸಂಘ್ವ ಎಸನಿ ಕಾರ್ಯದತಿ

ಶನಿವಾರದ ಉಷಾಂಶ

26° 20°

ಸಲ್ಲಿಸಲಾಗಿರುವ ಅಸಲು ದಾವೆಯ ಸಿಂಧುತ್ತದ

ಕುರಿತು ವಾದ-ಪ್ರತಿವಾದ ಆಲಿಸಿದರೂ, ಯಾವುದೆ

ಆದೇಶ ಹೊರಡಿಸಬಾರದು ಎಂದು ಮಂಗಳೂರಿನ

DIAGEO

ವಾರರಿಂದ ಯಾವುದೇ ಮತಗಳನ್ನು ಗಾತ್ತದೆ, ಸೌಲಭ್ಯದಂತೆ ಸಭೆಯಲ್ಲಿ ತ್ತಾರೆ. ಆದಾಗ್ಯೂ, ಅವರು ಎ^ಎಿ

* 0.7

ತದೇಶ ಹುತರಡಸವಾರದು ವರಿದು ಮರಗಳು 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ಜ 13ರಂದು ನೀಡಿದ್ದ ಮಧ್ಯಂತರ ಆದೇಶ ತೆರವುಗೊಂಡಂತಾಗಿದೆ.

INDIA

ಕ್ಕೆ ನಡೆಯಲದ ಐರಿಯ ಸುಣಾಸಿ ಗಾಡಲಾಯಿದು. , ಸಪ್ಪದ ಹೇಳಿಕೆ, ಬ್ಯಾಲೆನ್ಸ್ ಶೀಟ್ ಮತ್ತು ಅದರ ಲೆಕ್ಕ ಪರಿಶೋಧಕರ ವ ಯಸಲಾಗಿದೆಯೇ ಅವರಿಗೆ ಕಳೆಓಸಲಾಗಿದೆ. 2021–22ರ ವಾರ್ಷಿಕ ವರ ಲಿಮಿಟೆಡ್ www.bseindia.com ಮತ್ತು ನ್ಯಾಷನರ್ ಸ್ಟಾಕ್ ಎಕ್ಸಡೇ

🏶 मೂರ್ಯೋದಯ: 6:01 मೂರ್ಯಾಸ್ತ : 6:50 ८ ಚಂದ್ರೋದಯ: ರಾ. 8:39 ಚಂದ್ರಾಸ್ತ: ಬೆ. 7:26

ಮನೋಜ್ ಕುಮಾರ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ರಾಯಮೂರ್ತಿ ಸಚಿನ್ ಶಂಕರ್ ಮಗದುಂ

ನ್ಯಾಯಾರ್ಮಾತ್ ಸದನ್ 2080 ಮಗದುಂ ಅವರಿದ್ರ ಏಕಸದಸ್ಯ ನ್ಯಾಯಪೀಠ, ಶುಕ್ರವಾರ ಪ್ರಕಟಿಸಿತು. ಇದರಿಂದಾಗಿ, ಪ್ರಕರಣಕ್ಕೆ ಸಂಬಂಧಿಸಿದಂತೆ

ಹವಾಮಾನ ಮುನೂಚನೆ

ರಣ. ತುಂತುರು ಮಳೆ

ത്രാംപാര്

6

ಮಹದೇವಪ್ಪ, ಕೆ. ಮರುಳಸಿದ್ದಪ್ಪ, ಕೆ.ವೈ. ನಾರಾಯಣಸ್ವಾಮಿ, ಆಯೋಜನೆ: ಪ್ರೊ.

ಬಿ. ಕೃಷ್ಣಪ್ಪ ಟ್ರಸ್ಟ್, ಸ್ಥಳ: ಮಹದೇವ ದೇಸಾಯಿ ಸಭಾಂಗಣ, ಗಾಂಧಿಭವನ,

ಬೆಳಿಗ್ಗೆ 11 ಜನಪದ ಗೀತೆ ರಸಗ್ರಹಣ ಶಿಬಿರ:

ಉದ್ಘಾಟನೆ: ಅಪ್ಪಗರೆ ತಿಮ್ಮರಾಜು, ಜಯರಾಮ್, ಟಿ.ತಿಮ್ಮೇಶ್, ಎನ್.

ಪಯಿರಿಂಜು , ಐ.ಎ.ಸ್ಮಾಲ , ... ಪುಟ್ಟಸ್ವಾಮಿ, ಟಿ.ರಾಜಾರಾಮ್, ಆಯೋಜನೆ: ವಿಜಯನಗರ ಸಾಂಸ್ಕೃತಿಕ

ಆರ್ಯಾಜನ: ವಜಯನಗರ ಸಾರಸ್ಯೃತ ಕಲಾಕೇಂದ್ರ, ಸವಿಗಾನಲಹರಿ ಸುಗಮ ಸಂಗೀತ ಶಾಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ಉರ್ವ ಸಭಾಂಗಣ, ಉಪಕಾರ್ ಬಡಾವಣೆ, ಉಲ್ಲಾಳು,

'ಇಲಿರುವುದು ಸುಮ್ಮನೆ' ನಾಟಕ

"ಇಲ್ಲಿರುವುದು ಸುಮೃನೆ ನಾಟಕ ಪ್ರದರ್ಶನ: ವಿನ್ಯಾಸ ಮತ್ತು ನಿರ್ದೇಶನ: ಸಾಲಿಯಾನೆ ಉಮೇಶೆ ನಾರಾಯಣ, ಸಂಗೀತ: ಗಿರಿಜಾ ಸಿದ್ದಿ ಮತ್ತು ತಂಡ, ಆಯೋಜನೆ: ಲೋಕಚರಿತ, ಸ್ಥಳ: ಪ್ರಭಾತ್ ಕಲಾಪೂರ್ಣಿನು, ಎನ್.ಆರೆ.

ಮನೆಯಂಗಳದಲ್ಲಿ ಮಾತುಕತೆ-224:

ಅಂಥಗಳು: ಎನ್. ಅನುರತಿರಾಮನ್, ಸಂವಾದ ನಿರ್ವಹಣೆ: ಶ್ರೀಪ್ರಸಾದ್. ಎಚ್.ಎಸ್., ಅಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ನಯನ ಸಭಾಂಗಣ, ಜಿ.ಸಿ. ರಸ್ತೆ, ಸಂಜೆ 4

'ಪಠ್ಶ ಪುಸ್ತಕ ಪರಿಷ್ಠರಣೆ-ಒಂದು ಚರ್ಚಿ':

ಅತಿಥಿಗಳು: ಎನ್. ಅನಂತರಾಮನ್

ಕಾಲೊನಿ, ಮದ್ರಾಹ, 3.30

ಮಧ್ಯಾಹ್ಯ 3

AstraZeneca

ರಿನ್ನು ಮೇ

ತಲಾವಣೆ ವ್ಯವಸ್ಥೆಯನ್ನು ತಿರುವಂತಹ ಎಲ್ಲ ನಿರ್ಣ

ಸೆನೆಕ ಫಾರ್ಮಾ ಇಂಡಿಯಾ ಲಿಮಿಟೆಡ್ (CIN: L24231KA1979PLC003563)

ಸ್ಯರ ಸಭೆಯ ಸೂಚನೆ ನನದ ಬಗ್ಗೆ ಮಾಹಿತಿ

್ರಾ.... ಈ ಸಂಸ್ಥ ಆರ್. ಸಾಹಿತ್ರೀಲ(ಗಳ) (ಸ್ ಮತ್ತು ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ ರ ಜನವರಿ 15, 2021ರ ಮತ್ತು ಮೇ 13, 2022 ಬಿ ಸಿಕೊಂಡ ಪ್ರಕಾರ ನಡೆಸಲಾಗುವುದು ಎಂದು ಈ ಸೂಚ

ಂಡಾಯಿಸಿಕೊಂಡಿರುವ ಶೇರುದಾರರಿಗೆಲ್ಲ ಸದರಿ ಅ ಚುರುವ ನಿಯಮವಾದ ಮುತ್ತಿ ಮೇಲೆ ಹೇಳಿರುವ ಸು ತುವು 2021-22 ಸುಲಿನ ವಾರ್ಷಿಕ ವರದಿಯ ರಿಷಿಸಲಾಗವುದು. 2021-22 ಎತ್ತೀಯ ವರ್ಷದ ರಾಮನ್ನು ಕೂಡ ಕಂಡನಿಯ www.sstrazeneca.co ಗಡಿa.com/www.bselndla.com ಜೆಲ್ಸ್ಟ್ರಿಬುಗಳ ಲಿಮಿಸಿದ್ (NSDL)ನ https://www.evoting.r

ಟಿಸಬೇಕು: :ನ್ನು (ಇ–ಮತದಾನ) ಬಳಸಿಕೋ :ರ್ಣಯಗಳ ಮೇಲೆ ತಮ್ಮ ಮತ ಎಸ್ಡಿಎಲ್ನ ಇ–ಮುತದಾನ ಭೌತಿಕ ರೂಪದಲ್ಲಿ ಶೇರುಗಳನ್ನು ಲಾವಣೆ. ಮತ್ತು ತಮ್ಮ ಇಮೇಲ್ ನ ಮತ ಚಲಾವಣೆ ಮಾಡುವ ವಿಧಾಣ

04, 2022 ಜಿಳಗ್ಗೆ 09.

ರುವ ಅವಕಾಲುಬ್ಯಾಲ್ಸಾ. A ಸೌಲಧ್ಯದ ಮೂಲಕ ಎಜಿಎಂ'ನಲ್ಲಿ ಹಾಜರಿರುವ, ಮತ್ತು ರಿಮೋಟ್ ಇ-ಟೀಂಯಗಳ ಮೇಲೆ ಈಗಾಗಲೇ ತಮ್ಮ ಮತವನ್ನು ಚಲಾಯಿಸದಿರುವ . ಯಿಸಲು ಯಾವುದೇ ವಿಧವಾದ ನಿರ್ಬಂಧಗಳಿಗೆ ಒಳಗಾಗಿಲ್ಲದ ಶೇರುದಾರ ಸಮಯದಲ್ಲಿ ರಿಮೋಟ್ ಇ-ಮತದಾನ ವೃವಶೈಯ ಮೂಲಕ ತಮ್ಮ

ಬುಭ್ರಧ್ಯ ಯುಸಿಕೊಂಡಿರದ ಆದರೆ ಮೊಬೈಲ್ ಸಂಭ್ರೆಗಳು ಲಭ್ಯ ' ಮಾಡಿಕೊಳ್ಳಲು ಸಾಧ್ಯವಾಗುವಂತೆ, ಇಂಟೆಗ್ನೆ ೈತೆಗಳ್ ಲಿಮಿಟೆಡ್. ಎಸ್ಡೆಮೆಸ್ ಮೂಲಕ ಒಂದು ಗೈ ಇನ್ನಾವುದೇ ಬಗೆಯ ಸಂದೇಶವು ದೊರೆತಿಲ್ಲದೆ. ಇಲ್ಗೊಳ್ಳಲು ಉದ್ದೇಶಿಸಿರುವ, ನಮ್ಮ ಸದಸ್ಯರೆಲ್ಲರಿದು ಗ ತಿರಿತುವ ಪ್ರಯತ, ಇದು, ಎಂದು ಸದಸ್ಯರೆಲ್ಲರು ಮ

ವಸ್ಥರು https://www.integratedindia.in/emailup ಳುವಂತಹ ನೋಂದಾವಣೆ ಪ್ರಕ್ರಿಯೆಯನ್ನು ಅನು ಶ ವಿಳಾಸಗಳನ್ನು ನೋಂದಾಯಿಸಿಕೊಳ್ಳಬಹುದು. 5 ಬಳಿಕ ಈ ಸೂಚನೆಯ ಮೇಲೆ ರಿಮೋಟ್ ಇ–ವ

ಐವ ಸದಸ್ಯರು ತಮ್ಮ ಎಂದಿಗೂ, ಭೌತಿಕ ರು ಬಸಿ ಕೊಳಬೇಕಾಗಿ ಕೋ 300 ಕಂಪನಿಯ ಆಗಸ್ಟ್ I.

ಯ ದಿನಾಂಕವಾದ sdl.co.in or giri@

ಲಮೋಟ್ ಇ=ಮತದಾನಕ್ಕಾಗಿ ಐಡಿ ಮತ್ತು ಪಾಸ್ವರ್ಡ್ ಗ

ವಿರಧಿಸದಂತ ವಿನಾದರದ ಪ್ರಶ್ನಗಳಷ್ಟರ: www.eroung.na ರುವ "ಸಾಮಾನ್ಯವಾಗಿ ಕೇಳುತ್ತಿರುವ ಪ್ರಶ್ನೆಗಳು (FAD: ಗ್ ಬಳಕೆದಾರರ ಕೈಪಿಡಿ'ಗಳನ್ನು ಪರಾಮರ್ಶಿಸಬಹುದು ಅಥ -222–990/1800–224–430 ಕೈ ಕರೆಮಾಡಬಹುದು

ಬಹುದು. ವಿದ್ಯುನ್ಮಾನ ವಿಧಾನ ಏಕೊರತೆಗಳಿದ್ದಲ್ಲಿ, ಅದನ್ನು ಶ್ರೀ ಸಹಾ ಮೋಟೆ, ಸಹಾಯಕ

್ ಪ್ರತಾಪ್ ರುದ್ರ ಕಂಪನಿ ಸೆಕ್ರಟರಿ ಮತ್ತು ಲೀಗಲ್ ಕೌನ್ಲಲ

A\$\$'005'00000 B5'00

ಮತದಾನ ಪ್ರಕ್ರಿಯೆಯ ನ್ಯಾಯವಾಗಿ ಮತ್ತು ಪಾರದರ್ಶಕವಾಗಿ ನಡೆಯಬೇಕೆಂದು ಕಂಪನ ಕರ ಮಂಡಳಿಯು ಶ್ರೀ ವಿಜಯಕೃಷ್ಣ ಕೆ.ಪಿ. ವೃತ್ತಿವರ ಕಂಪನಿ ಸೆಕ್ರಿಬರಿ, ಬೆಂಗಳೂರು, ಸಿ.ಪಿ. ನನ್ನತ್ನ ಸಂಖ್ಯೆ FCS:1788, ಇವರನ್ನು ಅಂಚೆ ಮತರಾನ ಪ್ರಕ್ರಿಯೆಯ ಸೂಕೃ_ ಪರಿಶೀಲಕರೆ ಮಾಡಿದೆ.

. ಲಿದ್ದು ಮತ ಚಲಾಯಿಸುವ ಹಕ್ಕಿರುವ ವ್ಯಕ್ತಿಗಳು ಖುದ್ದಾಗಿ ಚಲಾಯಿಸಬಹುದು, ಆದರೆ ಸಭೆಯಲ್ಲಿ ಹಾಜರಿರಲು ಮು ವ್ಯಕ್ತಿಯು ಮೊದಲೇ, ವಿಧ್ಯುಕ್ತವಾಗಿ ಸಹಿಮಾಡಿರುವ ಎಲ್ಲ ನಿಗ0 ಸಾಯಿಸಬಹುದು. ಆದರೆ ಸಛೆಯಲ್ಲಿ ಹಾಜರಿರಲು ಮತ್ತು ಮತಚಲಾಂ ಯು ಮೊದಲೇ, ವಿಧ್ಯುಕ್ತವಾಗಿ ಸಹಿಮಾಡಿರುವ ಎಲ್ಲ ನಿಗದಿತ ನಮೂನೆ/ಆ ನಿಕೇಲತರ WjajNG@VjkLin ಇಮೇಲ್ ವಿಠಾಸಕ್ಕೆ ಕರುಹಿಸಿ ಅದರ ಪ್ರತಿಯೊ

sdl.co.inಗೆ ಕಳುಹಿಸಿರಬೇಕ ಚಂಡಗೆ ಸಂಬಂಧಿಸಿದಂತೆ ಸಂ

Ste... ಸಿಲಧ್ಯಕ್ಕೆ ಸಂಬಂ ವ್ಯವಸ್ಥಾಪಕರು ಎಲ್. 4 ನೇ ಮ

G sdl.co

ನರಿಗೆ ಹತ್ತಿರುವುದಿಲ್ಲ

VC/OAVM 15

್ಲುವವಿಧನ ಎಳಗ್ಗೆ 09.00 ಕೈ (ಭಾ.ಕಾ.) ಮುಗಿಯುತ್ತದೆ. ಸದಸ್ಯರ್ ುಹುದು. ತದನ್ 1 ಮತ್

(ಥ.ಕ.ಕು.) ಮುಗಿಯುತ್ತದೆ. ಸದಸ್ಯರು ಈ ಆಕ ್ಷ ಚಕಾಯಿಸಬಹುದು. ತದನಂತರ ಎನ್ಎಸ್ಡ.ಎ ಶುತ್ತದೆ. ಸದಸ್ಯರ ಮತದಾನದ ಹಕ್ಕುಗಳು ಅವರ) ಕಂಪನುಯಲ್ಲಿ ಹೊಂದಿರುವ ಹಾಡತಿಸಿದ ಇಕ್ಷಿ ಗೀಪಾಗಿರುತ್ತದೆ. ಕಂಪನಿಯ ಸದಸ್ಯರಾಗಿರುವ ರೂಪದಲ್ಲಿ ಅಥವಾ ಭೌತಿಕ ರೂಪದಲ್ಲಿ ಶೀ ಮಾನ್ಯ ಸಭೆಯ ಸಂದರ್ಭದಲ್ಲಿ ರಿಮೋಟ್ ಇ-4

-ಲಭ್ಯಷ ಹೊಂಗ್

26° 20°

ಶುಕ್ರವಾರದ ಹವಾಮಾನ : ಗರಿಷ್ಠ 26° ಕನಿಷ್ಠ 20° ಫ್ರಜಾ 🚈 ವಾಣಿ

£

27° 20°

£

ಅತಿಥಿಗಳು: ಕೆ.ಬೋಸೆಫ್, ಅರುಣ್

ಎಲ್.ಹನುಮಂತಯ. ಸಿ.ಎಸ್

ಲೂಯಿಸ್, ಎಲ್.ಎನ್. ಮುಕುಂದರಾಜಿ

ವರ್ರಹನುಮರತಿಯ್ಯ, ಸಮಸ. ದ್ವಾರಕಾನಾಥ್, ಶಿವಸುಂದರ್, ಅಖಿಲಾ ವಿದ್ಯಾಸಂದ್ರ, ಆಯೋಜನೆ: ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು

ಕರ್ನಾಟಕ, ಸ್ಥಳ: ಅಶೀರ್ವಾದ, ನಂ.30, ಸೇಂಟ್ ಮಾರ್ಕ್ಸ್ ರಸ್ತೆ, ಸಂಜೆ 4.30 'ಸ್ವರ ನಿವೇದ್ ಸಂಗೀತ ಕಾರ್ಯಕ್ರಮ: ಅತಿಥಿಗಳು: ವೀರ್ ಸಮರ್ಡ್, ಸುಮಾ

ಹೋರಾಟ ಸಮಿತಿ, ವಿಚಾರ ವೇದಿಕೆ

ಸ್ವರ ನವೇದ ಸಂಗಣ ಕಾರ್ಯಕ್ರ ಅತಿಥಿಗಳು: ವೀರ್ ಸಮರ್ಥ್, ಸ ಎಲ್.ಎನ್. ಶಾಸ್ತ್ರಿ, ಅಯೋಜನೆ: ಸ್ವರ ಚಿಂತನ, ಸ್ಥಳ: ಜ್ಞಾನ ಸೌಧ, ಮೂಡಲಪಾಳ್ಯ, ಸಂಜೆ 5

'ಎಚ್.ವಿಶ್ವನಾಥ ಮತ್ತು ಎಂ.ಎಸ್.

ಇಂದಿರಾ ದತ್ತಿ ಪ್ರಶಸ್ತಿ' ಪ್ರದಾನ ಸಮಾರಂಭ: ಉದ್ರಾಟನೆ: ಹರಿಪಕಾಶ

ಸಮಾರಂಭ: ಉದ್ಯಾಟನ: ಹಂಪ್ರಕಾಶ್ ಕೋಣಿಮನೆ, ಅಧ್ಯಕ್ಷತೆ: ಮಹೇಶ ಜೋಶಿ, ಅತಿಥಿಗಳು: ಲತಾಕುಮಾರಿ, ರಮೇಶ್ ಮುದಿಗೆರೆ, ಮೋಹನ್ ದೇವ್ ಅಳ್ವ. ಟಿ.ಬಿ.ಶ್ರೀನಿವಾಸನ್, ಎಚ್.ವಿಶ್ವನಾಥ,

ಆಯೋಜನೆ: ಕನ್ನಡ ಸಾಹಿತ್ಯ ಪರಿಷತು

ಅಖಿಲ ಕರ್ನಾಟಕ ಮಕ್ಕಳ ಕೊಟ, ಸಂಜ

5.30 ಸಂಕ್ರಮಣ-2023 ಸಾಂಸ್ಕೃತಿಕ ಉತ್ತವ: ಆಯೋಜನೆ: ಮಂಜುಕಾ ಪರಮೇಶ್ ಹಾಗೂ ಸಪ್ಪಸ್ವರ ಬಳಗ, ಸ್ಥಳ: ರವೀಂದ್ರ

'ಗುರುಸ್ಮರಣೆ ಕೆ.ವೆಂಕಟಲಕ್ಷಮ್ಮ ದತ್ತಿ

ಪೊ.ಎಂ. ಶಕುಂತಲಾ, ಅರತಿ ರಾವ್.

ವುಕ್ರಮದೆ, ಕಾರುಕರಿಕ, ಆರತ ರಾಜ , ಭರತನಾಟ್ಯ ಪ್ರಸ್ತುತಿ: ಭಾರತಿ ವಿಠಲ್ ಮತ್ತು ಶಿಷ್ಯರು, ನಿರ್ದೇಶನ: ಜಿ.ಎಸ್. ನಾಗೇಶ್, ಶ್ರೀರಂಜಿತಾ ನಾಗೇಶ್, ಆಯೋಜನೆ: ಭಾರತೀಯ ವಿದ್ಯಾಭವನ,

ಸ್ಥಳ: ಖಿಂಚಾ ಸಭಾಂಗಣ, ಭಾರತಿ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ, ಸಂಜೆ 6

ನಿಧನ ವಾರ್ತೆ

ಟಿ.ಎಂ. ಮಂಚಯ್ಯ

ಬೆಂಗಳೂರು: ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕರ ಕಚೇರಿಯಲ್ಲಿ ಪ್ರೂನ್

ಹೃದಯಾಘಾತದಿಂದ ನಿಧನರಾದರು

ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ, ಒಬ್ಬ ಮಗ ಮತ್ತು ಮಗಳು ಇದ್ದಾರೆ. ಮೃತರ ಅಂತಿಮ ದರ್ಶನಕ್ಕೆ ಅವರ ಸ್ಯಗೃಹದಲ್ಲಿ (ಶೇಷಾದ್ರಿಪುರ ಅಪೋಲೊ ಆಸ್ಪತ್ರೆ ಹಿಂಭಾಗ) ಶನಿವಾರ ಬೆಳಿಗ್ಗೆ 9ರಿಂದ 12 ಗಂಟೆಯವರೆಗೆ ಅವಕಾಶ

ಕಲ್ಪಿಸಲಾಗಿದೆ. ಮಧ್ಯಾಹ್ನ 1 ಗಂಟೆಗೆ ಚಾಮರಾಜಪೇಟೆಯ ಟಿ.ಆರ್. ಮಿಲ್

ಜಾಮರಾಜಪೀಟಯ ಟ.ಆರ್. ಮರ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸಂಬಂಧಿಕರ ಸಂಪರ್ಕ ಸಂಖ್ಯೆ 9844167361

බ්හාප් ප්‍රේ ප්‍රේ කාශ්‍ර ප්‍රේ කාශ්‍ර ප්‍රේ කාශ්‍ර ප්‍රේ කාශ්‍ර කාල් කාල්‍ර කාල් කාල්‍ර කාල් කාශ්‍ර කාල් කාල් කාල් කාශ්‍ර ක

ಂಡರು ಸೂಚನೆ ಸಂ. CAO/CN/B ದಿಪಾಂಕ: 12-07-2022 ಸಹಿದಾರರು, ಭಾರತದ ರಾಹ್ರವನಿ ನೀಡಿರುವ ಕಾಮಗಾರಿಗಳಿಗೆ ಇ-

ತೆಗೆ ಕಾರ್ಮಾರಿಯ ಹೆಸರು ಅಂದಾಜು ಮೌಲ್ಯ 1 ಬೆಂಗಳೂರು ಸಿಟಿ ಯಾರ್ಡ್ ರೂ. 3,34,79,169 ಹುಡುದಿರ್ಮಾಣ ಕಾರ್ಮಾವರಿ: ಹೊಸ ಎಸ್ಎಂ ಸ್ನಾನ ರೊಂನ ನಿರ್ಮಾಣ, ಎಸ್ & ಟಿ ಗೂಮಿಂ

ಬರ್ಗಳನ್ನು ಸಲ್ಲಿಸಲು ಕೊನೆಯ ಕ್ರಸಂ. 1ಕ್ಕೆ 01.08.2022, 15:00 ಪಾಗೂ ಕ್ರಸಂ. 2ಕ್ಕೆ 02.08.2022, 15

SWRailways SWRRIY

ನೈಯತ್ಯ ರೈಲ್ಡೆ

1 ಕಾರ್ಮಗಾರಿಯ ಹೆಸರು ಅಂದಾಜು ಮೌಲ್ಯ 1 ಕುಮಕೂರು-ರಾಯದುರ್ಗ: ರೂ. 8,70,28,526/ ದುರ್ಗ-ಕಲ್ಯಾಣದುರ್ಗ-ಕ ೯ದಲ್ಲಿ ಹೊಸ ಐಜಿ ಲೈನ್ : ನಿರ್ಮಾಣ ಮತ್ತು ಒಡೆಯ taa. ≪≏ TK

S.W.Railways
 SWRRLY
 SWRRLY

ನೈಯತ್ಯ ರೈಲ್ವೆ

ಯಾರ್ಡ್ ಲೈಟಂಗ್ (ಎತ್ತರದ ಮಾಸ್) 2 ಹುಬ್ಬಳ್ಳಿ ವಿಭಾಗ ಹುಬ್ಬಳ್ಳಿ: ರೂ. 49,28,739 ಶ್ರೀ ಸಿದ್ದಾರೂಢ ಸ್ಥಾಮಿಜಿ ಹುಬ್ಬಳ್ಳಿ ನಿಲ್ದಾಣದಲ್ಲಿ ಬ ಹುಂಗುಂಗಡ ಹುಜಗಳ ದುರಸ, ದಾರ್ದೇ ಕೇಪ ಎಂ ರೂಥ ಸ್ವಾಮಿಜಿ ಹುಬ್ಬಳ್ಳಿ ನಿಲ್ದಾಣದಲ್ಲ ಜಿತ ಫಲಕಗಳ ದುರಸ್ತಿ ದಾಡೋ ಕೆಲಸ. ಗಳು, ವೈಪ್ ಲೈನ್ ಕೆಲಸಗಳು, ಗ್ರಿಲ್ ಕೆಲ ~್ವಾಸಿಕೆಗಳು, ದಾಗಿಲು ಮತ್ತು ಕಿ

ಕೆ. ಮುಭ್ಯ ವಿಭಾಗದಲ್ಲಿ: _____ರೂ.95,63,203 ಎಗದಗ ರಸ್ತೆಯ ಉಪ ನಿಲ್ದಾಣಕೈ ದೇಶ ್ರಿಕೆಲಸದೊಂದಿಗೆ ಹೊಸ ಸ್ವಿವ್ ಕೊರಡಿ ಾಮತ್ತು ಉಪ ನಿಲ್ದಾಣದ ಸಾಮರ್ಥ್ಯವ

ನಿರ್ಮಾಣ ಮತ್ತು ಬರು ನಿಲ್ದೇಶಿ ಸಾಮರ್ಥ್ಯರ ಅಪ್ಪದ್ಧನೀಕರುವುದು. 4 ಹುಬ್ಬಳಿ ವಿಭಾಗದಲ್ಲಿ ದೂ. 44,55,689-ವರಪ್ಪ ವಿಭಾಗೀಯ ಇಂಪನಿಯರ್/ಕಾಮಗಾರ್ಧಿರವಾ ಸ್ಟಾಲ್ಯ (ಎಸ್ಡೆಯನ್ನು -20)ಕ್ಕೆ ಬರುವ ಸಿಬ್ಬಂದಿ ನಿರ್ವಾಶ ಮತ್ತು ಸರ್ವೀಸ್ ಕೆಬ್ಬಡಗಳಲ್ಲಿ ವಿವಿಧ ನಿರ್ವಾಶ

. ಗಾರಿಯ ಹೆಸರು ಅಂದಾಜು ಮೌಲ್ಯ ವಿಭಾಗದ ಗದಗ: ರೂ. 1,83,68,400/

. ಭಾರತದ ರಾಕ್ಷನವಿಗಳ ಹಂ

ರೂ. 1,85,21,88 sideud a

NT/FLS-1

Ø

2 ಬೈಟ್ ಫಿ

0

64 23

<u>ງະເ</u> 1 ແນນູຊ n Br

ಕ್ಷಾಗಳ

ದು; ಅದರಲ್ಲಿ ಮಟ ಸಂಖ್ಯೆ ಮೇಲ್ ವಿಳಾಸ ಮತ್ತು ಸಂಪಕ

ದಿನಾ ಕಿ ಕೆಳ ಸಹಿದಾರದು ಆಗಡ ನೀಡಿರುವ

ಕಾಮಗಾರಿ: ಹೊಸ ಎಸ್ಎಂ ಎ, ೯೫, ಎಸ್ & ಟಿ ಗೂವಿ 'ನ ಕೆಲಸಗಳು. (ಟೆಂಡರು ಉಲ್ಲೇಖ

EMODELLING-01 ಕಾರ್ಡ್ <u>ರೂ. 7,77,03,447/</u> ಕಾರೀ ಪ್ರ್ಯಾಟ್ ಫಾರ್ಮ್ ಮತ

ಆಗಿ ಕಾರ್ಯ ನಿರ್ವ ಹಿಸಿದ್ದ ಟಿ.ಎಂ. ಮಂಚಯ್ಯ (76) ಅವರು ಕಿಮ್ ಆಸ್ಪ-ತ್ರೆಯಲ್ಲಿ ಶುಕ್ರವಾರ ಸಂಜೆ

ಸಂಜೆ 4.158

ಕಾರ್ಯಕ್ರಮ': ಅತಿಥಿಗಳು

5.30

ಕಲಾಕ್ಷೇತ್ರ, ಸಂ 23 5.45

27° 20°

ನಗರದಲ್ಲಿ ಮೋಡ ಕವಿದ

ನಗರದಲ್ಲಿ ಇಂದು 📕

ಅಂತರ ಕಾಲೇಜು ಸಾಂಸ್ಕೃತಿಕ ಹಬ್ಬ

ಕಾರ್ಯ್ ಆ್ಯಂಡ್ ಮ್ಯಾನೇಜಿಮೊಟ್ ಆ ಕಾರ್ಯ್ ಆ್ಯಂಡ್ ಮ್ಯಾನೇಜಿಮೆಂಟ್, ಬೆಳಿಗ್ಗೆ 10 ಳ: ಶೇಷಾದಿಪುರ ಇನ್**ಸಿಟ್ಯೂಟ್ ಆ**ಪ

ವಸಂತ ಅವರ 'ಅವಳ ಅರಿವು' ಗೀತಾ ವಸಂತ ಅವರ 'ಅವಳ ಅರವು ಪುಸ್ತಕ ಬಿಡುಗಡೆ: ಬರಗೂರು ರಾಮಚಂದ್ರಸ್ಪ, ಅಧ್ಯಕ್ಷತೆ: ಎಸ್.ಎನ್ ನಾಗರಾಜ ರೆಡ್ಡಿ, ದಿನ

Date

ಬರಗೂರು ತ್ರಹಾಶನ, ಸ್ಥಳ: ಬರಗೂರು ಪ್ರಕಾಶನ, ಸ್ಥಳ: ರಾಮಚಂದ್ರಪ್ಪ ಡಾ.ಎಚ್.ಎನ್. ರಾಮಚಂದ್ರಪ್ಪ

ಮಲ್ರಿಮೀಡಿಯಾ ಸಬಾಂಗಣ, ನ್ಯಾಷನಲ್

ಕಾಲೇಜು, ಬಸವನಗುಡಿ, ಬೆಳಿಗೆ 11

ರುದ್ರಪ್ಪ ಹನಗವಾಡಿ ಅವರ ಆತ್ಮಕಥೆ 'ಖುಣದ ಗಣಿ' ಪುಸ್ತಕ ಲೋಕಾರ್ಪಣೆ: ಕೃತಿ ಬಿಡುಗಡೆ: ವಿಪಕ್ಷ ನಾಯಕ ಸಿದ್ಯರಾಮಯ್ಯ, ಆದ್ಯಕ್ಷತೆ: ಇಂದಿರಾ ಕೃಷ್ಣಪ್ಪ, ಅತಿಥಿಗಳು: ಎಸ್.ಜಿ. ಸಿದ್ಯರಾಮಯ್ಯ, ಎಚ್.ಸಿ.

ಆಸ್ಟಾಜಿಕ

ವಾರ್ಷಿಕ ಸರ್ವಸ ಮತ್ತು ಇ–ಮತ

ರುವಪ ಹನಗವಾದಿ ಅವರ

ಸಂಸೃಷ್ಟಿ-2022': ಅತಿ ಸಂಸ್ಕೃಷ್ಣ 2022 . ಅಂಧಗಟೆ: ಕೆ. ಮಾದೇಶ, ಭಾವನಾ ರಾಮಣ್ಣ, ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಕೆ.ಪಿ. ನರಸಿಂಹಮೂರ್ತಿ, ಅಯೋಜನೆ ಮತ್ತು

ಅತಿಥಿಗಳು: ಎಚ್.

ಎಲ್. ಪುಷ್ಪ, ಅರತಿ ಎಚ್.ಎನ್., ಸತೀಶ್

ಎಂ. ಕಾರಂತ್, ಅಯೋಜನೆ: ಜನ

ವಾತಾವ ಸಾಧ್ಯತೆ.

್ ಉಂಜ್ಯಾ ಎಡ ಬರ್ಜಾ ವರಲ್ ಗೃಷ್, ಫೋರ್ನ್ ಮುದ್ದು – 400001. ನರವಾಣಿ – 1800 200 5533, ಇಮೇಲ್ – helpdesk.evoling@cdslindia.com ಸಭೆಯ ವಿಸಿ ಮತ್ತು ಅಥವಾ ಇ-ಮತವಾಸದ ಮೂಲಕ ಎಪಿಎಂದಿ ಹುಜಲಾಗುವ ಬಗ್ಗೆ ಯಾವುದೇ ಪ್ರಶ್ನೆಗಳು ಅಥವಾ ಸಮಸ್ಯೆಗಳನ್ನು ವಿವಿಯನ್ನು www.evolingindia.com ಸಲ್ಲಿ, ಸವಾಯ ವಿಭಾಗದ ಅವಿಯಲ್ಲಿ ಬರೆಯಬಹುದು ಅಥವಾ helpdesk.evoling@o ಹೊಂದಿದ್ದರೆ, ಪದೇ ಪದೇ ಕೇಳಲಾಗುವ ಪ್ರಶ್ನೆಗಳನ್ನು ("FAQs") ಮತ್ತು islindia.com ಗೆ ಇಮೇಲ್ ಮಾಡಿ ಅಥವಾ 1800 22 55 33 ಅನ್ನು ಸಂ mart www.evounginna.com ನಲ್ಲಿ, ಸೂಜರು ಎಧನಾದ ಅಡುಬಲ್ಲ ಬರೆಯಬಹುದು ಅಥವಾ ne ಎಲಕ ಮತ ಚಲಾಯಿಸುವ ಸೌಲಭ್ಯದೊಂದಿಗೆ ಸಂಪರ್ಕ ಹೊಂದಿರುವ ಎಲ್ಲಾ ಕುಂದುಕೊರತೆಗಳ ನೇ ಮತದೆ, ಮಧ್ಯಾರಥಾನ್ ಘ್ಯೂಚರ್, ಮಘತ್ವಾಲ್ ಮಿಲ್ ಕಾಂಪೌಂಡ್ಸ್, NM ಡೋಶಿ ಮಾಗಣ obing@odslindia.com ಆಥವಾ 1800 22 55 33 ಗೆ ಕರೆ ಮಾಡಿ. ಪಕರು, (CDSL), ಸೆಂಟ್ರಲ್ ಡಿಪಾಸಿಟರಿ ಸರ್ವಿಸಸ್ (ಇಂಡಿಯಾ) ಲಿಮಿಟೆಡ್ . ಮುಂಬೈ - 400013 ಅಥವಾ ಇಮೇಲ್ ಕಳುಹಿಸಿ ಂದುಕೊರತೆಗಳನ್ನು ಶ್ರೀ ರಾಕೇಶ್ . 25 ನೇಷ

- ಲೈಸ್ಡ್ ಮೋಡ್, ಭೌತಿಕ ಮೋಡ್ನಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು ಮತ್ತು ತಮ್ಮ ಇಮೇಲ್ ವಿಳಾಸ ಳನ್ನು ನೋಂದಾಯಿಸದ ಸದಸ್ಯರು, ಎಜಿಎಂ ಸವ ದಲ್ಲಿ, ಈ ಕೆಳಗಿನ ಸೂಚನೆಗ /ನ್ನು ಆ
- (xvii) ವೈಯಕ್ರಿಕಪಲ್ಪದ ಪೆರುದಾರರು ಮತ್ತು ಪಾರತಿಗೆ-ದೂರಕ್ಕೆ ಮತಪಾನದ ಸೌಲಭ್ಯ (xviii) ವೈಯಕ್ರಿಕಪಲ್ಪದ ಪೆರುದಾರರು ಮತ್ತು ಪಾರತಿಗೆ-ದೂರಕ್ಕೆ ಮತಪಾನದ ಸೌಲಭ್ಯ = ವೈಯಕ್ರಿಕಪಲ್ಪದ ಪೆರುದಾರರು ಮತ್ತು ಪಾರತಿಗೆ-ದೂರಕ್ಕೆ ಮತಪಾನದ ಸೌಲಭ್ಯ "ಕಾರ್ಮಿಕೆಟ್ಗಳಗಳು" ಪಾದ್ಯೂಶಸಲ್ಪನ ತಮ್ಮದೆ ದೋರವಾ ಮಾಡಿಗಳ ಸ್ಮಾತ್ ಮಾಡಿದ ಪ್ರತಿಯನ್ನು helpdesk.evoling@cdsinda.com ಗೆ ರಾಗ್ ಇನ್ ಮಾಡಬೇಕಾಂತ್ರದೆ ಮತ್ತು "ಕಾರ್ಮಿಕೆಟ್ ಪ್ರತಿಯನ ಪತ್ತಿಯನ್ನು ತಮ್ಮದಿಂದ ನೋರಣೆ ಪ್ರಾಹ್ ಸ್ಮಾತ್ ಮಾಡಿದ ಪ್ರತಿಯನ್ನು helpdesk.evoling@cdsinda.com ಗೆ ರಾಗ್ ಇನ್ ಮಾಡಬೇಕಾಂತ್ರದೆ ಮತ್ತು "ಕಾರ್ಮ ಮತ್ತು ಸ್ಥಾತಿಗಳು ತಟ್ಟಿಯನ್ನು ಮೊದಲವು ನೋರಣೆ ಪ್ರಾಹ್ ಸ್ಮಾತ್ ಮಾಡಬೇಕ್ಕೆ ತಮ್ಮ ಮತ್ತಿಯನ್ನು ಗಾಡಿಗಳು ಕುರುಣಗೆ ಬರೆಳೆದಾರು ತಾಂತ್ರೆ ಮತ್ತು ಮಾಡಬೇಕಾಂತ್ರದೆ ಮತ್ತು ಪಾರತದೇಶ ಬಳು ಕುರುಣಿ ಬರೆಳೆದಾರು ತಾಂತ್ರೆ ಮತ್ತು ಮಾಡಬೇಕಾಂತ್ರದೆ ಮತ್ತು ಮಾಡಬೇಕಾಂತ್ರದೆ ಮತ್ತು ಮಾಡಬೇಕಾಂತ್ರದೆ ಮತ್ತು ಮಾಡಬೇಕಾಂತ್ರದೆ ಮತ್ತು ಮಾಡಬೇಕಾಂತ್ರದೆ ಮತ್ತು ಪಾರತ್ ಬಳು ಕುರುಣಿಗೆ ಬರೆಕವಾರು ಬರುವುದು ಮತ್ತಿಗಳು ಸುರ್ಧಿಂತ್ ಮಹಾಗೂ ಮತ್ತು ಮತ್ತು ಮತ್ತಿಗಳು ಸುರ್ಧಿಂತ್ ಮಾಡಬಹುದು ಹೊಳೆಗಳು ಬರೆಯನ್ ಪಡೆದಿಗಳ ಸುರ್ಧವನ್ನು ಬಿಡುವ ಮತ್ತು ಮಾಡಬೇಕಾಂತ್ರದೆ ಮತ್ತು ಮಾಡಬೇಕಾಂತ್ರದೆ ಮತ್ತು ಮಾಡಬೇಕಾಂತ್ರದೆ ಮತ್ತು ಮತ್ತಿಗಳು ಸುರ್ಧವನ್ನಿ ಬರೆಗಳು ಮತ್ತು ಮತ್ತಿಗಳು ಸುರ್ಧವನ್ನು ಮತ್ತು ಮತ್ತು ಮತ್ತು ಮತ್ತು ಮತ್ತು ಮತ್ತು ಮತ್ತು ಮತ್ತಿಗಳು ಸುರ್ಧವನ್ನ ಮತ್ತು ಪ್ರದರ ತಾರು ಮತ್ತು ಮಾಡಬೇಕಾಂತ್ರವ ವಿಶ್ವ ಮಾಡು ಮತ್ತು ಮತ್ತು ಮತ್ತಿಂದಗಳ ಸುರ್ಧವನ್ನ ಬಿಡುತ್ತ ಪಡೆದ ಮಾಡುವುದು ವೇಶಿತ್ರಗಳು ಸುರ್ಧವನ್ ಸುರ್ಧುತ ಪ್ರೋತ್ರ ಮತ್ತು ಮತ್ತು ಮತ್ತಿಂಗಳ ಸುರ್ಧವನ್ನು ಕುರ್ತಿಟ್ಟು ಮತ್ತಿಗಳು ಸುರ್ಧವನ್ನ ಮತ್ತು ಪ್ರದಕ ಸುರ್ಧವನ್ ಗೆ ಸುರ್ಧವನ್ / ಪ್ರಾಥಿಗಳನ ಸುರ್ಧವನ್ನ ಗಳುಗಳು ಮತ್ತಿಗಳು ಸೊಂಡುವು ಸುರ್ಧವನ್ ಸೇರು ರಾಡು ವಾಡು ಮತ್ತು ವ್ಯಾತಿಯನ್ ಕುರುಗಳು ತೊಂಡಿದು ಸುರುಗು ಪ್ರೋತ್ ಸೋರ್ ಸುರ್ಧವನ್ ಗಡುಗಳು ಸುರ್ಧವನ್ನ ಸುರ್ಧಿ ಸುರ್ಧಿ ಸುರ್ಧವನ್ ಸುರ್ಧವನ್ ಗಳು ಸುರ್ಧವನ್ ಸಾರ್ಗ ವಾಡು ಪ್ರತಿಯನ್ ಸುರ್ಧವನ್ನು ಪ್ರಾಡಿಸುವು ಸುರ್ಧವ ಪೊಂಡು ಸುರ್ಧವನ್ ಸೇರಿಕ ಪಾಡಿದ ಮತ್ತು ಪ್ರೇಟಿಯನ್ ಸುರ್ಧವನ್ ಸುರ್ಧವನ್ ಸೇರ್ಗಳ ವಾಡು ಮತ್ತಿ ಸುರ್ಧಿಸುರ್ಗ ಸುರ್ಧಿ ಪ್ರಾಡಿಗಳು ಮೊದಲಾ ಸುರ್ಧವ ಮೊದಲಾ ವಿರುಗಳ ಸುರ್ಧವನ್ ಸುರ್ಧವ ಪಡಿಸು ಸುರ್ಗ ಸುರ್ಧಿ ಸಾರ್ಗ ಮಾಡು ಪ್ರತಿಯಲು ಸುರ್ಧವ ಸುರ್ಧ ಸಾರ್ಗ ಸುರ್ಗ ಸುರ್ಧವನ್ನು ಪ್ರಾಡದ ಪ್ರಾತ್ ಸ್ಥಾಗಗಳಿಂದ ಮೊದಲೆ ಸುರ್ಧವನ್ ಸಾರ್ಗ ಸುರ್ಧ ಸಾರ್ಗ ಮಡೆಗೆ ಮುಡು ಪಡಿಸುರಾಗ ಪುರಿಗಳ ಸುರ್ಗ ವಾಡು ಮತ್ತು ಸ್ಥಾನಿಯ ಸುರ್ಗ ಸುರ್ಗಿ ಸುರ್ಧವನ್ನ ಸಾರಿಸು ಸುರ್ಗ ಸುರ್ಗ ಸಾರ್ ಮಾತ್ರ ಸ್ಥಾಗಗಳ ಪ್ರಾಣ ಪೊರಗಳು ಸುರ್ಗ ಸಿರುಗಳು ಸುರ್ಗ ಸುರ್ಗ ಸಾರ್ ಸಾರ್ಗ ಪ್ರಾಣಗಳು ಸುರ ಸಂಕ ಸುರೆಗಳು ಸುರ್ಗ ಸುರ ಸುರ್
- (xvi) ಡಿಮ್ಮಾರ್ ಖಾತೆದಾರನು ಲಾಗಿನ್ ಪಾರ್ಸದರ್ಶ ಅನ್ನು ಮರೆತಿದ್ದರೆ, ನಂತರ ಬಳಕೆದಾರ ಐಡಿ ಮತ್ತು ಇಮೇಜ್ ಪರಿಕೀಲನಾ ಕೋಡ್ ಅನ್ನು ನಮೂದಿಸಿ ಮತ್ತು ಕ್ಲಿಕ್ ಮಾಡಿ ಪಾಸ್ಟರ್ಡ್ ಮರೆತಿರುವಿರಿ ಮತ್ತು ಸಿಸ್ಟಮ್ ಕೇಳದಂತೆ ವಿವರಗಳನ್ನು ನಮೂದಿಸಿ.
- (xv) ಮತದಾನ ಪುಟದಲ್ಲಿ ಮುದ್ರಿಸಲು "ಇಲ್ಲಿ ಕ್ಲಿಕ್ ಮಾಡಿ" ಆಯ್ಕೆಯನ್ನು ಕ್ಲಿಕ್ ಮಾಡುವುದರ ಮೂಲಕ ನೀವು ಚಲಾಯಿಸಿದ ಮತಗಳ ಮುದ್ರಣವನ್ನು ಸಹ ತೆಗೆದುಕೊಳ್ಳಬಹುದ
- ನವು ಸಾಹುಗಳ ರಾಜ್ಯಕರ್ ಬದುರಿಗಳು ಭಕ್ತನದ ವಿಯಾದರಿ ಗುವರಿದುಗಳಾರ ಗಾದ ದಿಗಾ ಕ್ಲರ್ ಬುಡು. ನವು ಮತ ಚರಾಜುವರು ವಿಧರಾದ ತೆರೊಂಡಿತ್ (ಗಳನ್ನು) ಅವೆನ್ನೆ ಮಾತದ ಸಂತರ, "SBOMT ಕ್ಲಿಕ್ ಮಾಡಿ ದಿದ್ದಿ ದೋತರಣ ಪೆಟ್ಟಿಗೆಯನ್ನು ಪ್ರದರ್ಶಿಸಲಾಗುತ್ತದೆ. ನೀಡೇಕಾದರೂ ವಿಮೃ ದೃಡೀಕರಸಲು ಬಯಸಿದರೆ, ಸರಿ ಕ್ಲಿಕ್ ಮಾಡಿ, ಇಲ್ಲದಿವುದೆ ನಿಮ್ಮ ಮತವನ್ನು ಬದಲಾಯಿಸಲು, "CANCEL" ಕ್ಲಿಕ್ ಮಾಡಿ ಮತ್ತು ಅದಕ್ಕೆ ಅನುಗುಣವಾಗಿ ನಿಮ್ಮ ಮತವನ್ನು ಮಾತದಕ್ಕಿ ಲೆಸಲ್ಕೂತರ್ತನಲ್ಲಿ ನಿಮ್ಮ ಮತವನ್ನು ದೃಡೀಕರಿಸಿದ ಸಂತನ, ನಿಮ್ಮ ಮತವನ್ನು ಮಾಹದಾದಲು ನಿಮಗೆ ಅನುಮತಿಸಲಾಗುವುದಿಲ್ಲ.
- (xi) (xii)
- (x)
- ಈ ವಿವರಗಳನ್ನು ಸೂಕ್ತವಾಗಿ ನಮೂದಿಸಿದ ನಂತರ, ಸಲ್ಲಿಸು ಟ್ಯಾಬ್ ಕ್ಲಿಕ್ ಮಾಡಿ ಈ ಬದರಗಳನ್ನು ಸಂಕ್ಷಣಾ ಸಮೂವಿಂದ ಅಂತರ, ಸಲ್ಲಿನಿ ಕ್ಯಾರ್ ಕ್ಲಳ ಮಾಡಿ. 'ಭಿತಿಕ ಸಂತವರ್ಧ ತೆಗಡೆ ಮೊದುಗಳು ಹೊರವಾದ ಕುಡುವ ಕೆರೆದವಾಗಿ ಕಂಡು ಅಯ್ಯಿ ಬರದೆಯನ್ನು ಸಲುಮಾತ್ರೆಗೆ. ಅದಾಗ್ಯೂ, ಹೆಗರುವಾರು ಮಧ್ಯುಳ ರೂಪದಲ್ಲಿ ಹೇಗಗಳನ್ನು ಹಿಡಿದಿದ್ದು ಆಗ್ರೆ ಮಾರ್ಪ್ ರಡೆ ಮೊದುಗಳು ಹೊರವಾರಿದ ಕಂಡ ಸೇವರಾಗಿ ಕಂಡು ಮತ್ತು ಮಾಸ್ಪರ್ಥ ಅದ್ಯ ಕೊರವಾಗಿ ಹೊಸ ಪಾರ್ಟ್ನ್ ಸ್ಟ್ರೇತ್ರಲ್ಲಿ ಮಾಡಿಸಬೇಕಾಗಳನ್ನು ಹೊರವಿದ್ದು, ಗುರುಹಿಸಿ ಅದ್ಯು ವಿವರ್ಣ ಸೆಡವಿಂದವರು ಅದು ಅಪ್ರಾಯಕ್ರಿ ತೆಗೆ ತೆರೆದವಾಗಿದ್ದು ಮತ್ತು ಮತ್ತು ಮತ್ತು ಮತ್ತು ಮತ್ತು ಮತ್ತು ಮೊದಗಳನ್ನು ಮಡಿದಿದ್ದು, ಸಂಖ್ಯಾತ್ರಿ ಅದ್ಯು ವಿವರ್ಣ ಸೆಡವಿಂದವರು ಅದು ಅಪ್ರಾಯಕ್ಕೆ ತೆಗೆ ಮಡಿಸಿದ್ದರೆ ಮತ್ತು ಮತ್ತು ಮತ್ತು ಮತ್ತು ಮತ್ತು ಸಂಖ್ಯಾತ್ರಿ ಮಡಿಸಬೇಕಿದೆ. ಹೊಸ ಮತ್ತು ಮ ಮತ್ತು ಮತ್ತ ಮತ್ತು ಮತು ಮತ್ತು ಮತ
- ಾಂಶ ಬ್ಯಾಂಕ್ ವಿ ಅಥವಾ ದಿನಾಂಕ ಜನನ (DOB) ನಿಮ್ಮ ಡಿಮ್ಯಾಟ್ ಖಾತೆಯಲ್ಲಿ ಅಥವಾ ಕಂಪನಿಯ ದಾಖಲೆಗಳಲ್ಲಿ ದಾಖಲಿಸಿದಂತೆ ಡಿವಿಡೆಂಡ್ ಬ್ಯಾಂಕ್ ವಿವರಗಳು ಅಥವಾ ಜನ್ಮ (dd / mm / yyyy ಸ್ವರೂಪದಲ್ಲಿ) ಸಮೂದಿಸಿ. ಎರಡೂ ವಿವರಗಳನ್ನು ಠೇವಣಿ ಅಥವಾ ಕಂಪನಿಯೊಂದಿಗೆ ದಾಖಲಿಸದಿದ್ದರೆ, ಡಿವಿಡೆಂಡ್ ಬ್ಯಾಂಕ್ ವಿವರಗಳ ಕ್ಷೇತ್ರದಲ್ಲಿ ದಯವಿಟ್ಟು ಸದಸ್ಯರ ಐಡಿ / ಫೋಲಿಯೊ ಸಂಖ್ಯೆಯನ್ನು ಸಮೂದಿಸಿ.
- ಆನ್ವಯಿಸುತ್ತದೆ) •ಕಂಪನಿ/ಠೇವಣಿ ಭಾಗವಹಿಸುವವರೊಂದಿಗೆ ತಮ್ಮ ಪ್ರಾನ್ භාක්තා bolsta@
- ಆಪಾಯ ತೆರಿಗೆ
- ನೀವು ಮೊದಲ ಬಾರಿಗೆ ಬಳಕೆದಾರರಾಗಿದ್ದರೆ ಈ ಕೆಳಗಿನ ಹಂತಗಳನ್ನು ಅನುಸರಿಸಿ ಡಿಮ್ಯಾಟ್ ಫಾರ್ಮ್ ಮತ್ತು ಭೌತಿಕ ರೂಪದಲ್ಲಿ ಷೇರುಗಳನ್ನು ಹೊಂದಿರುವ ಷೇರುದಾರರಿಗೆ
- ನೀವು ಡಿಮ್ಯಾಟ್ ರೂಪದಲ್ಲಿ ಷೇರುಗಳನ್ನು ಹೊಂದಿದ್ದರೆ ಮತ್ತು www.evotingindia.com ಗೆ ಲ ಅಸ್ತಿತ್ವದಲ್ಲಿರುವ ಪಾಸ್ವರ್ಡ್ಅನ್ನು ಬಳಸಬೇಕಾಗುತ್ತದೆ. (v) (vi)

'ತೆರೆದುವರು / ಸವಸ್ಥರು ಮಾಡ್ವರ್ ಕ್ಷಕ್ ಮಾಡಿ. ಈಗ ಮನ್ನು ಬಳಕೆಯ ವರಿ ಅವು ನಮಮಿನಿ. ಎ. ಸಿಡಿಎಸ್ಎಗೆ ಲಾಗ್ ಅಗಿ 16 ಅಂತೆಗಳ ಫಲಾಸುಭವಿ ಐಡಿ ನಮೂಡಿಸಿ, ಐ. ಎಸ್ಎಸ್ಎಎರ್ಡಾಗಿ ಆ ಕ್ಷೇತ್ರ ಡಿಎ ಐಡಿ ನಂತರ 8 ಅಂತೆಗಳ ಕ್ಷ್ಮೇಟ್ ಐಡಿ ನಮೂಡಿಸಿ, ಸಿ. ಭೌತಕ ರೂಪದಲ್ಲಿ ಹೇಗೆಗಳನ್ನು ಹೆಯಡಿಸಿ ಮತ್ತು ಲಾಗಳ್ ಕ್ಷಿಕ್ ಮಾಡಿ. ಮುಂದೆ, ಪ್ರದರ್ಶಿಸಲಾಗ ಚಿತ್ರ ಪರಿಸಿಲಿಂದೆ ನಿನ್ನೆ ನಮೂಡಿಸಿ ಮತ್ತು ಲಾಗಳ್ ಕ್ಷಿಕ್ ಮಾಡಿ. (iiii)

ಚಿಕೆ ದಾನಲಿವಾದ ಗಂತರ ಕಂತನಂದು ಹೇರಬಾರರಾಗಿರುವ ಮತ್ತು ಪಡೆದುವ ರವಾವುದೇ -ಲ್ಲಿರಿಗುಗ್ ಮೂಲಕ ಮತ ಆರಾಯಸುಮದು ಅಥವಾ AGM ಸಮಂದದಲ್ಲಿ ರಾಗಾಕ ದೂಲಕ ಮತ ಚಲಾಲುಗಬಾದುದು. ಆದರ ಶೋರಿಂದ ಸಂ./ದಿಸಿ ದಿಡಿ ಕೈ...ರ್ ದಿ ಆಶ್ವನದಲ್ಲಿದಿದ ಬಳಿದವಾರ ವದಿ ಮತ್ತು ಪ್ರಾರ್ಥಕ ಅವು ಬಳಗುವಾದು. ಅಂತನ ಸದ stor.india@diageo.com ಅಥವಾ bglsta@integratedindia.in ಗೆ ಬಳೆಯಲು. ಎಜಎಂ ಾರ್ಮ್ ಅನ್ನು ಪಡಯುವ ಮೂಲಕ nepposs.evoung@cosmona.com ಗ ಷೇರುದಾರರನ್ನು ಈಗಾಗಲೇ ಇ–ಮತದಾನಕ್ಕಾಗಿ ಸಿಡಿಎಸ್ಎಲ್ ನಲ್ಲಿ ನೋಂದಾಯಿಸಿದ್ದರೆ, ವೆಟ್ಸ್ಟೆಲ್ ನಿಂದ www.diageoindia.com ನಲ್ಲಿ ಸಭೆಯ ಪ್ರಕಟಣೆಯನ್ನು ಪಡೆಯಬ ಎಸ್ಎಲ್ ಇ–ವೋಟಿಂಗ್ ವೆಟ್ಸ್ಟೆಟ್ www.evolingindia.com ನಲ್ಲಿ ಲಭ್ಯವಿರುತ್ತದೆ ಕ್ರಮ. ಸಂಖ್ಯೆ. ವಿವರಗಳು ದಿನ, ದಿನಾಂಕ ಮತ್ತು ಸಮಯ ಗುರವಾರ, 14ನೇ ಜುಲೈ 2022 ಶನಿವಾರ, ಆಗಸ್ಟ್ 6, 2022 ಶನಿವಾರ ಬೆಳಗ್ಗೆ 10 ಗಂಟೆಗೆ (10.00 ಗಂಟೆಗಳ ಐಎಸ್ಟಿ) ಆಗಸ್ಟ್ 8, 2022 ಸೋಮವಾರ ಸಂಜೆ 5 ಗಂಟೆಗೆ (17.00 ಗಂಟೆಗಳ ಐಎಸ್ಟಿ) 23ನೇ ಎಜಿಎಂ ನೋಟಿಸ್ ರವಾನೆ ಪೂರ್ಣಗೊಂಡ ದಿನಾಂಕ

VCIOAVM ಸೌಲಭ್ಯದ ಮೂಲಕ ಎಜಿಎಂನಲ್ಲಿ ಹಾಜರಿಂದ ಮತ್ತು ದೂರಸ್ಥ ಇ-ಮತವಾಸದ ಮೂಲಕ ನಿರ್ಣಯಗಳ ಮೇಲೆ ಮತ ಚಲಾಯಿಸದ ಮತ್ತು ಹಾಗೆ ಮಾಡುವುದನ್ನು ನಿರ್ಬಂಧಿಸದ ಹೇರುದಾರರು ಸಮಯದಲ್ಲಿ ಲಭ್ಯರುವ ಇ-ಮತವಾಸ ವ್ಯವಸ್ಥೆಯ ಮೂಲಕ ಮತ ಚಲಾಯಿಸಲು ಅರ್ಜರಾಗಿರುತ್ತಾರೆ ಎಜಎಎ. ಎಜಎಂ ಸಮಯದಲ್ಲಿ ಲಭ್ಯರುವ ಇ-ಮತವಾಸದ ಮೂಲಕ ಹೇರಬಾದರಿಂದ ಯಾವುದೆ ಆದುಯಿಸಿದ ಮತ್ತು ಅದೇ ಸೆರುದಾರರು VCIOAVM ನೆಲಲ್ಲದ ಮೂಲಕ ಸಭೆಯಲ್ಲಿ ಬಾಗದುಸುದ್ದಾರೆ, ಅಂತಹಿ ಹೆಸೆಯವರು ಗುಡಿದ ಮಾಗಳನ್ನು ಅವಗಾತನಮ ಇ-ಮತವಾಸವು ಸುರ್ಧೆಯಲ್ಲಿ ಭಾಗದಹಿಸುವ ಹೇರುದಾರರಿಗೆ ಮತ್ತ ಲಭ್ಯದಿವೆ. ದೂರಸ್ಥ ಇ-ಮತವಾಸದ ಮೂಲಕ ಮತ ಚಲಾಯಸಿದ ಹೆಣರುವು ಬಿಡುವಂಗೆ ಅರಾಹ

ದೂರಸ್ಥ ಇ-ಮತದಾನ ಪ್ರಾರಂಭವಾಗುವ ದಿನಾಂಕ ಮತ್ತು ಸಮಂ ದೂರಸ್ಥ ಇ-ಮತದಾನ ಕೊನೆಗೊಳ್ಳುವ ದಿನಾಂಕ ಮತ್ತು ಸಮಯ: ಕಟ್-ಆಫ್ ದಿನಾಂಕ ಆಗಸ್ಟ್ 2, 2022

ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್

ನೋಂದಾಯಿತ ಕಛೇರ: 'ಯುವಿ ಟವರ್', 824, ವಿಶ್ವಲ್ ಮಲ್ಮ ರಸ್ತೆ, ಬೆಂಗಳೂರು - 560 001 ಫೋಸ್: +91 80 4544 8000; ಪ್ರಾಕ್ಸ್: +91 80 3985 5662 ಇಮೇಲ್: investorinda@dage.com; ವೆಜ್ಸ್ಟ್ರೇ: www.dageoinda.com ಕಾರ್ಮೋರೇಟ್ ವರಂಟಿಸಿ ನಂಬರ್: L01551KA1999PLC024991

23ನೇ ವಾರ್ಷಿಕ ಮಹಾಸಭೆ ಮತ್ತು ಇ-ಮತದಾನದ ಸೂಚನೆ

್ಯಾಸ್ , ಸ್ಕ್ರಾನ್ , ಸ್ಕ್ ಇಮೇಲ್ ವಿಳಾಸಗಳನ್ನು ಕಂಪನಿ / ಕೇವಣಿ ಭಾಗವಹಿಸುವವರೊಂದಿಗೆ ನೋಂದಾ india.com ಮತ್ತು ಸ್ಟಾಕ್ ಎಕ್ಸ್ಟೇಂಜ್ ಗಳ ವೆಜ್ ಸೈಟ್ ನಲ್ಲಿ ಅಂದರೆ ಬಿಎಸ್ ಇ /.... ಽಣಿ ಭಾಗವಹಿಸಿ 'ಗಳ ವೆಬ್ಸೈಟ

2000 ಅರುದ್ಧಿ 2013 (ಕಾಲಿ) ಮತ್ತು ಶಿಯಮಗಳ ಆಧ್ಯಮವಾದ ಸಿದ್ದಲು ಅಧಿಗಳ ಅರುದ್ಧಿ ಖುರಿತ್ತು "ಇದುಖಲವಾಗಿದು ಗೂಡದಿಗ 15ಗಳ ಕಾಲಿ, 2013 (ಕಾಲಿ) ಮತ್ತು ಶಿಯಮಗಳ ಆಧ್ಯಮವಾದ ಸಿದ್ದಲು ಬಂಧಗಳಗಳ ತಾರವಾಗಿ ಕುಪುಬಂ ವಿಚಿಎ ವ್ಯತಗಳವಿಲ್ಲ ಸಿದುಟಿಸುವಂತೆ ಪ್ರಮಾರಗಳನ್ನು ನಡೆಸಲು ಬಿಡಿಎಡಿ ಕನ್ನಶಸ್ತ್ರಿಗಳ (VC) ರ ಅವಹಿ ಸೃತ್ಯ ಸಾಧಗಳ ಮೂಲಕ (DAM), ಅದರ ಬೇಲೆ ಮತ್ತು ಸೆಕ್ಸಾಟಗಳ ಅವರ್ ಡಕ್ಕ್ರೀಂತ್ ಬೋಕುವು ಕ್ರಾತಗಳಲ್ಲಿ ಸಿಡಿಎಡಿ ಕನ್ನಶಸ್ತ್ರಿಗಳ (VC) ಹುಗಳು, 2015 (ಕೆಲ್ಲಿಂಗ್ ಕೆಲ್ಲಿಕೆಡ್), ಕಾರ್ಷೆಂಕ್ ಪ್ರತ್ಯವಾಗಗಳ ಸತಿವಾಲದ (ಎಂಡಿಎ) ಹೊರವಿಸಿ ಸತ್ಯಿತೆಗಳೊಂತು ಗ್ರಹಿತಿಯಿಂತು ಸ್ಥಿತಮಾರಗಳನ್ನು ನಡೆಸಲು ಬಿಡಿಎಡಿ ಕನ್ನಶಸ್ತ್ರಿಗಳ (VC) ಅದಕ ಸಿಕ್ಕ್ರಿಷ್ಠ ಸುದ್ದ (42000 65, 2020, 022020 ದಿವಾಕ ತಮರು 18, 2021 (1992) ದಿವಾಕ ಡಿಸಿಎರ್ 16, 2021 2022, 20202 ಮಿಂದ ಅವಕ ಸಕ್ಕಿತ್ತ ಸುದ್ದ ಸಿಡಿವರು ಕಾರ್ಯವರಿ ಮಾಡ ತಮರು 18, 2021 ದಿವಾಕ ಡಿಸಿಎರ್ ಡಿ 2010 (1992) ದಿವಾಕ ಡಿಸಿಎರ್ 14, 2021 ಮತ್ತಾ 20202 ಮಾಡ ಹೇ 05, 2022, 20202 ಎರಡ ಸತ್ಯತ್ತ ಸುದ್ದ ಸಿಡಿತರ್ ಅವಕ ಸುದ್ದ ತಿಂತ ಸತ್ಯಿತ್ತ ಸುದ್ದ ಪ್ರತಿಕಾಗಿಸಿಂಧರಾಗಿರುಗಿರಿಗಳು ಸಿಡಿತರ್ ಸಿಡಿವರಿ ಸಿಡಿವರು ಹೊರ ಆಗ್ರೆ ಕ್ರಾಟೆ ಮೋರ್ ಅವರ ಸಿಡಿವರು ಸಿಡಿತರು ಸತ್ಯೂತೆ ಸುದ್ದ ಪ್ರತಿಕಾಗಿಸಿಂಧರಾಗಿ ಸುರುವು ಸಿಡಿತರ್ ಸಿಡಿಕಿಗಳು ಕಾರ್ಯ ಕಾರ್ತಿ ಮಾಡ ಆಗ್ರೆ ಕಾರ್ಯವರಿ ಮತ್ತು ವಿಶೇಷ ಸಿಡುವು ಸಿಡಿತರ್ ಕಾರ್ಣ ಕ್ರಾಟಗಳು ಕ್ರಮಗಳ ಮತ್ತು ಸಿಡಿತರ್ ಸಿಡಿತರಿ ಸಿಡುವು ಸಿಡುವರಿ ಸುರುತ್ರ ಸಿಡಿತರ್ ಸಿಡುವರು ಸಿಡುವು ಸಿಡುವು ಸಿಡುವ ಕಾರ್ಡ ಸಿಡುವರು ಸಿಡುವು ಸಿಡುವ ಸಿಡಿತರು ಸಿಡುವು ಸಿಡುವು ಸಿಡುವ ಸಿಡು ಸಿಡಿತ ವಿಶೇಷ ಮೊದ್ದ ಕನ್ನ ಪ್ರತ ಸಿಡುವು 2022 ಸಿಡುವು ಸಿಡುವ ಕರ್ಣ 13, 2022 ಸಿಡ್ಡ ಸಿಡವರಗಿ, ಸಿಡುವು ಸಿಡುವ ಸಿಡೆ ಸಿಡವರಗಳು ಎಂದು ಕಡೆಸುವಾಗುತ್ತದೆ ಸಿಡುಗಳು ಸಿಡುವು ಸಿಡೆ ಸಿಡವರಗಿ,

ಗಳ (ದಿನಗಡಿಗೆ ಮತ್ತು ಅಡೆಳತ) ನಿಯಮಗಳು, 214ರ ನಿಯಮ 23 ಮತ್ತು ಸದಿ (ದಿಲ್ಲಿಗ್ ರಗ್ದಾಲಗಷ್ಟ್ರಾಗ ನಿಯಮ + ರೂಪಾಗಿ ಒಂ ಕಾರ್ಯಿಗ್ನು ಎಂ ಸಾಧಾನ್ಯ ಸದ್ಯರಿಗೆ ತಮ್ಮ ಮಹಾಗದ ತಥ್ಮದೆ ಆದರಿಯ ಎರಬಿಂದಲ್ಲಿ ಅಗುರುವ ಪ್ರಾಮಿತವಾಗಿ ಸಂಕಾಣಗಳ ಮೇರೆ ವಿಡಿಗಳ '--ಧಿಗುಟ್ ಮತ್ತು --ಧಿಗುಟ್ ಸುಮಂ ಸಮುದಲ್ಲಿ ಸಿಟ್ಟರ್ ವಿಷಾಟ (ರ್. (ಇಂದಿಯ) ಲಿಬುಡೆಕ್ (ಸಿಮಿಸಲ್) ಸೆಗೆಗಳ ಮೂಲ ಸೆಲಭ್ಯದಲ್ಲಿ ಒದಗಿಲ್ಲಿದೆ. ಅದೋಟ್ --ಧಿಗುಟ್ ಹೈಸಿ ಮಂತರ ಸುಗಿ (ಸಿಮಿಂ ರವಣಿ ಮಧ (ಕೆ. 222 ರಮ ಜಿಲ್ಲೆ ನಿಗಟಿಗೆ ಕನೆಗೊಳ್ಳಿತ್ತದೆ, 613, --ಧಿಗುಟ್ ಸಾಮಕ್ಕರ್ ಇಲ್ಲಿ CDSL ದಿಂದ ಸಿಹಿಂಸರ ಸಿಟ್ ಸಿಮಿಂತರ ಸಿಹಿಂತರ ಮಿಂತರ ಮತ್ತು ಹೊಳ್ಳಿದ್ದಿ ತಿರುವ ಮತ್ತು ಮಾಡಿ ಹಗಾದ ಮೂಲಕ ಮತೆ ಆದಾಡಿದ ಮತ್ತು ಸದ್ಯೆ ಮತ್ತು ಹಗೆ ಮಾಡುವುದ್ದಾ ಹಿಂದಿಂದರೆ ಸದು ಮತ್ತು ಎಂದು ಮುಂದು ವಿಧಿತ '--ಮಿಡುವಕ ವೃದ್ಯರೂ ಮೂಲಕ ಮತ ಆದಾಡಿಗೂ ಅರ್ಜಾಗಿತ್ತ ಹಗಾದ ಮೂಲಕ ಮತೆ ಆದಾಡಿದ ಶಿವ್ಯಕ್ಕೆ (ಮೆಗೆ --ಧಿತ್ ಮಾಡುವುದು, ಹಿಂದಿಂದರೆ ಸದ್ಯೆ 2, 223 ರಂದ ತೆಗುವುದು ಇಂತ್ರಗೊಂಡರು ಸಮೂವರೆ ---ಮಹಾದ ದನ್ನು ಪಡೆಯು ಅರ್ಜರಾಗಿದ್ದುತ್ತೆ, ಸದ್ಯರ ಮತವಾನದ ವಕ್ಷಗಳು ಕಿತ್-ಆಕ್ ದಿನಾಕದ ಆರಂಭದಲ್ಲಿ ಅಂದರೆ ಆಗನ್ನ 2, 222 ರಂದ ತೆಗುದನ್ನು ಅರಣವಾಡಗೊಂಡಗೊಂಡಿಗೆ ಹೊಳೆ ಮಾಡಿದ ಕೊಡೆಗೊಂಡರಿಗೆ ಹೊಗುದಾಗಿದೆಗೊಂಡಿ.

- ಸಂಬಂಧಿತ ಡಿಪಿ ಯೊಂದಿಗೆ ತ ಜಿಸ್ಟ್ರಾರ್ ಮತ್ತು ಟ್ರಾನ್ಸ್ ಫರ್ LKYC ವಿವರಗಳು ಅಸವಾ
- ಮೋಜ್ ನಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು, ತಮ್ಮ ಇಮೇಲ್ ವೀ ೨೩ಕ ಮೋಹ ಸಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು, ಕಂಪನಿಯೊಂದಿ: ಕ ನೋಂದಾಯಿಸಲು/ನವೀಕರಿಸಲು ವಿನಂತಿಸಲಾಗಿದೆ. ಸರಿಯಾಗಿ ತುಂಬಿದ
- -೦೯ ಸ್ಲೋಂದಾಯಿಸಲು/ನವಣೆರೆಸಲು ಕಂಪನಿಯ ವೆಬ್ಸೈಟ್ ನಿಂದ https:/ ನಂತೆ ತಮ್ಮ ಇಮೇಲ್ ವಿಳಾಸಗಳನ್ನು ನೆ

ವಾದಿಗಳನ್ನು ಮೋಡ್, ಭಾರತ ಮೋಡ್ ಮತ್ತು ತಮ್ಮ ಇವೇಲ್ ವಿಳಾಸ/ ಸೂಚನೆಗಳನ್ನು ಅನುಸರಿಸಿ ಮತ ಚಲಾಯಸಬಹುದು: (i) ಷೇರುದಾರರು ಇ–ಮತದಾನ ವೆಚ್ ಸೈಟ್ www.evolingindia.com ಗೆ ಲ

ಬೆಂಗಳೂರು ನಗರ

ಶನಿವಾರ • ಜುಲೈ 16, 2022

ಮಳಲಿ ಮಸೀದಿ: ಅರ್ಜೆ ವಜಾ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಆಕ್ಷೇಪಿಸಲಾಗಿದ್ದ ಅರ್ಜಿಯನ್ನು ಹೃಕೋರ್ಟ್ ಮಳರಿ ಮಿಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಮಾಗೂರಿಸಿದೆ. ಸಿಲಿಕ್ ಕ್ಲಾಯಗಾಲಯವು ರಾವಯೆ ಸಿಲ್ಲಿಯಪ್ಪಡ ಮಂಗಳೂರಿನ ತೆಂತ ಎಡವಾಡಿಯ ಕುಲ್ರಾ ವಿಚಾರಣೆ ನಡೆಸುತ್ತಿರುವುದನ್ನು ಧನಂಬಯ್ ಹಾಗೂ ಬಡಗು ಎಡವಾಡಿಯ

ಯ ಇಷ್ಟಿಟೆ ಹಣದಾಂತರ ೨೫೫ ಮಾರ್ಷಿಕೆ ಸಾಮಾನ್ಯ ಸಭ (ಸರ / ಎಜಎಂ) 2022 ರಂ ಯು ಎಜಎಂತೆ ನಟಬುಗಳ ಹೊಡೆಗೆ 2021-20 ಹಣವಾಸು ವರ್ಷದ ಮಾಹಿತ ರವದಿಯಲ್ಲಿ ಬ್ಬಾರ್ ವಿಧಾಗಳ ಮೂಲತೆ, ಆ ತೆಳೆದಿದಾದರೆ ತಮ್ಮ ಇಮೇಲ್ ವಿಲಾಸಗಳನ್ನು ಕೆಂಪನು / ಶೆ ರನ ಸೂಚಿಕೆ ಕಂಪನಿಯ ವೆಲ್ ಸೈಲ್ www.diageoindia.com ಮತ್ತು ಸ್ಮಾರ್ ತಿಲ್ಲಿ ಜೆಲಿ ಮು ವಿವಿಟಿಡ್ www.nseindia.com ಸಲ್ಲಿ ಲಭ್ಯವಿದೆ. ವಿಳಳ (ದಿರ್ಭಹಣೆ ಮತ್ತು ಆಡಳಕ್ರಿ) ನಿಯವಿಗಳು, 2014ರ ನಿಯಮ 20 ಮತ್ತು ಸೇಬಿ (ಲಿ.

ನಿಯಷ ಪಕ್ಕನ್ನು ಚಲಾ (ಸಿಡಿಎ್

ಲಭ್ಯದ ಎ.... ಭ್ಯವಿರುವ ಇ-ಮತದಾನ ವ್ಯವಸ್ಥೆಯಿ ಮತ್ತು ಅದೇ ಷೇರುದಾರರು VC/OA ಸಭೆಯಲ್ಲಿ ಭಾಗವಹಿಸುವ ಷೇರುದಾರ ತ ಚಲಾಯಿಸಲು ಅರ್ಹರಾಗಿರುವುದಿಲ್ಲ

ಂನ ಸೂಚನೆ ರವಾನೆಯಾದ ನಂತರ ಕಂಪನಿಯ ಷೇರ ಜಿ ಇ–ವೋಟಿಂಗ್ ಮೂಲಕ ಮತ ಚಲಾಯಿಸಬಹ ಸುವ ಮೂಲಕ ಮತ ಚಲಾಯಿಸಬಹುದು. ಅವರ ತ

- (ii) "ಷೇರುದಾರರು / ಸದಸ್ಯರು" ಮಾಡ್ಯೂಲ್ ಕ್ಲಿಕ್ ಮಾಡಿ